

# ಕುಟುಂಬ ಸಂಬಂಧ ಜೋಡಣೆ

ಪರಿಕಲ್ಪನೆ, ಶ್ರೇಷ್ಠತೆಗಳು, ಶಿಷ್ಟಾಚಾರಗಳು ಮತ್ತು ವಿಧಿಗಳು

ಕುರ್ಆನ್ ಮತ್ತು ಸುನ್ನತ್ತಿನ ಬೆಳಕಿನಲ್ಲಿ

صلة الأرحام: مفهوم وفضائل وآداب وأحكام في ضوء  
الكتاب والسنة

< الكنادي >



ಸಈದ್ ಇಬ್ನ್ ಅಲೀ ಇಬ್ನ್ ವಹ್ಬ್ ಅಲ್‌ಕಹ್ತಾನೀ


ಖೂಷಿ

ಅನುವಾದ: ಮುಹಮ್ಮದ್ ಹಂಝಾ ಪುತ್ತೂರು

ಪರಿಶೀಲನೆ: ಅಬೂ ಬಕರ್ ನಝೀರ್ ಸಲಫಿ

# صلة الأرحام

مفهوم وفضائل وآداب وأحكام في ضوء الكتاب والسنة



سعيد بن علي بن وهف القحطاني



ترجمة: محمد حمزة البتوري

مراجعة: أبو بكر نذير السلفي

## ಪ್ರಸ್ತಾವನೆ



ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ನಾವು ಅವನನ್ನು ಸ್ತುತಿಸುತ್ತೇವೆ, ಅವನಲ್ಲಿ ಸಹಾಯ ಬೇಡುತ್ತೇವೆ ಮತ್ತು ಅವನಲ್ಲಿ ಕ್ಷಮೆಯನ್ನು ಬೇಡುತ್ತೇವೆ. ನಮ್ಮ ಶರೀರಗಳ ಕೆಡುಕುಗಳಿಂದ ಮತ್ತು ನಮ್ಮ ಕರ್ಮಗಳ ದೋಷಗಳಿಂದ ನಾವು ಅವನಲ್ಲಿ ರಕ್ಷೆ ಬೇಡುತ್ತೇವೆ. ಅಲ್ಲಾಹು ಮಾರ್ಗದರ್ಶನ ಮಾಡಿದವನನ್ನು ಪಥಭ್ರಷ್ಟಗೊಳಿಸುವವರಿಲ್ಲ. ಅಲ್ಲಾಹು ಪಥಭ್ರಷ್ಟಗೊಳಿಸಿದವನಿಗೆ ಮಾರ್ಗದರ್ಶನ ಮಾಡುವವರಿಲ್ಲ. ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಯಿಲ್ಲದವನು ಎಂದು ನಾನು ಸಾಕ್ಷಿ ನುಡಿಯುತ್ತೇನೆ. ಮುಹಮ್ಮದ್ (ﷺ)ರವರು ಅಲ್ಲಾಹನ ದಾಸ ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ನುಡಿಯುತ್ತೇನೆ. ಅಲ್ಲಾಹು ಅವರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಂಗಡಿಗರ ಮೇಲೆ ಮತ್ತು ಪ್ರತಿಫಲ ದಿನದವರೆಗೆ ಅವರನ್ನು ಅನುಸರಿಸುವ ಎಲ್ಲರ ಮೇಲೂ ಸಲಾತ್ ಮತ್ತು ಅತ್ಯಧಿಕ ಸಲಾಮವನ್ನು ವರ್ಷಿಸುತ್ತಿರಲಿ.

ಮುಂದುವರಿದು ಹೇಳುವುದೇನೆಂದರೆ,

ಇದು 'ಕುಟುಂಬ ಸಂಬಂಧ ಜೋಡಣೆ' ಎಂಬ ವಿಷಯದ ಬಗ್ಗೆ ಬರೆದ ಒಂದು ಸಂಕ್ಷಿಪ್ತ ಕೃತಿ. ಇದರಲ್ಲಿ ನಾನು ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ಮತ್ತು ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ವಿವರಿಸಿದ್ದೇನೆ. ನಂತರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯವಾಗಿದೆ ಹಾಗೂ ಕುಟುಂಬ ಸಂಬಂಧ

ವಿಚ್ಛೇದಿಸುವುದು ನಿಷಿದ್ಧವಾಗಿದೆ ಎಂಬ ವಿಷಯಕ್ಕೆ ಕುರ್ಆನ್ ಮತ್ತು ಸುನ್ನತ್ತಿನಲ್ಲಿರುವ ಪುರಾವೆಗಳನ್ನು ಉಲ್ಲೇಖಿಸಿದ್ದೇನೆ.

ಈ ಕೆಲಸವನ್ನು ಒಂದು ಅನುಗ್ರಹಿತ ಕೆಲಸವನ್ನಾಗಿ ಮಾಡಲು, ಅಲ್ಲಾಹನ ಮುಖವನ್ನು ಮಾತ್ರ ಆಶಿಸಿ ನಿರ್ವಹಿಸಿದ ಒಂದು ಕೆಲಸವನ್ನಾಗಿ ಮಾಡಲು, ಇದರ ಮೂಲಕ ನನಗೆ ನನ್ನ ಐಹಿಕ ಜೀವನದಲ್ಲಿ ಮತ್ತು ಮರಣಾನಂತರ ಜೀವನದಲ್ಲಿ ಪ್ರಯೋಜನ ಸಿಗುವಂತೆ ಮಾಡಲು, ಈ ಕೃತಿ ಯಾರನ್ನೆಲ್ಲ ತಲುಪುತ್ತದೋ ಅವರೆಲ್ಲರಿಗೂ ಈ ಕೃತಿಯಿಂದ ಪ್ರಯೋಜನ ಸಿಗುವಂತೆ ಮಾಡಲು ನಾನು ಅಲ್ಲಾಹನಲ್ಲಿ ಬೇಡುತ್ತೇನೆ. ಅಲ್ಲಾಹು ಸುಬ್‌ಹಾನಹು ವತಆಲಾ ಬೇಡಿಕೆಯಿಡಲ್ಪಡುವವರಲ್ಲಿ ಅತ್ಯುತ್ತಮನು ಮತ್ತು ನಿರೀಕ್ಷೆಯಿಡಲ್ಪಡುವವರಲ್ಲಿ ಅತ್ಯದಾರಿ. ನಮಗೆ ಅವನು ಸಾಕು. ಅವನು ಭರವಸೆಯಿಡಲ್ಪಡುವವರಲ್ಲಿ ಅತ್ಯುತ್ತಮನು. ಎಲ್ಲವನ್ನೂ ಅರಿಯುವವನೂ, ಮಹೋನ್ನತನೂ ಆಗಿರುವ ಅಲ್ಲಾಹನ ಹೊರತು ನನ್ನಲ್ಲಿ ಯಾವುದೇ ಶಕ್ತಿಯೋ ಸಾಮರ್ಥ್ಯವೋ ಇಲ್ಲ. ಅಲ್ಲಾಹು ನಮ್ಮ ಪ್ರವಾದಿ ಮುಹಮ್ಮದ್(ﷺ)ರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಂಗಡಿಗರ ಮೇಲೆ ಮತ್ತು ಪ್ರತಿಫಲ ದಿನದವರೆಗೆ ಅವರನ್ನು ಅನುಸರಿಸುವ ಎಲ್ಲರ ಮೇಲೆ ಸಲಾತ್ ಮತ್ತು ಸಲಾಮನ್ನು ವರ್ಷಿಸಲಿ.

ಅಬೂ ಅಬ್ದುರ್ರಹ್ಮಾನ್

ದಿನಾಂಕ: 2-5-1426 ಗುರುವಾರ ಅಸ್ತ್ ನಮಾಝ್ ಬಳಿಕ

ರಿಯಾದ್, ಸೌದಿ ಅರೇಬಿಯಾ.

# ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥ



ಸಿಲತುಲ್ ಅಹಾಫಮ್ (ಕುಟುಂಬ ಸಂಬಂಧ ಜೋಡಣೆ) ಇದರ  
ಭಾಷಿಕ ಅರ್ಥ:

ಹೀಗೆ ಹೇಳಲಾಗುತ್ತದೆ:

وَصَلْتُ الشَّيْءَ بِغَيْرِهِ وَصَلًّا، فَاتَّصَلَ بِهِ.

وَوَصَلْتُهُ وَصَلًّا، وَصَلَّةً: ضِدُّ هَجْرَتُهُ، وَوَأَصَلْتُهُ مُوَاصَلَةً وَوَصَالًا .

“ನಾನು ಒಂದು ವಸ್ತುವನ್ನು ಇನ್ನೊಂದಿಗೆ ವಸ್ತುವಿನೊಂದಿಗೆ ವಸ್ಲ್ (ಜೋಡಣೆ) ಮಾಡಿದೆನು. ಆಗ ಅದು ಅದರೊಂದಿಗೆ ಜೋಡಣೆಯಾಯಿತು.

ನಾನದನ್ನು ವಸ್ಲ್ (ಜೋಡಣೆ) ಮಾಡಿದೆನು; ಅಥವಾ, ನಾನು ಅದನ್ನು ಸಿಲತ್ (ಜೋಡಣೆ) ಮಾಡಿದೆನು. ಇದು ನಾನದನ್ನು ಬಹಿಷ್ಕರಿಸಿದೆನು ಎಂಬುದಕ್ಕಿರುವ ವಿರುದ್ಧಾರ್ಥ. ನಾನು ಅದನ್ನು ಮುವಾಸಲತ್ (ಜೋಡಣೆ) ಮಾಡಿದೆನು; ಅಥವಾ ನಾನದನ್ನು ವಿಸಾಲ್ (ಜೋಡಣೆ) ಮಾಡಿದೆನು ಎಂದರೂ ಅರ್ಥ ಒಂದೇ.”<sup>(1)</sup>

<sup>1</sup> ಅಲ್ ಮಿಸ್ನಾಹುಲ್ ಮುನೀರ್ 2/662; ಮುಖ್ಯಾರು ಸ್ನಿಹಾಹ್ ಪುಟ 302

وَهُوَ مَصْدَرٌ وَصَلَ الشَّيْءَ بِالشَّيْءِ: ضَمَّهُ إِلَيْهِ وَجَمَعَهُ مَعَهُ.

“ಸಿಲತ್ (ಜೋಡಣೆ) ಎಂಬ ಶಬ್ದ ವಸಲ (ಜೋಡಿಸಿದನು) ಎಂಬ ಕ್ರಿಯೆಯ ಧಾತು. ಅವನು ಒಂದು ವಸ್ತುವನ್ನು ಇನ್ನೊಂದು ವಸ್ತುವಿನೊಂದಿಗೆ ವಸಲ ಮಾಡಿದನು ಎಂದರೆ: ಅವನು ಆ ವಸ್ತುವನ್ನು ಇನ್ನೊಂದು ವಸ್ತುವಿನೊಂದಿಗೆ ಜೋಡಿಸಿದನು; ಸೇರಿಸಿದನು ಎಂದರ್ಥ.”

(2)

ಇಬ್ನುಲ್ ಅಸೀರ್(ರಫಿ) ಹೇಳುತ್ತಾರೆ:

قَدْ تَكَرَّرَ فِي الْحَدِيثِ ذِكْرُ صَلَاةِ الرَّحِمِ. وَهِيَ كِنَايَةٌ عَنِ الْإِحْسَانِ إِلَى الْأَقْرَبِينَ مِنْ ذَوِي النَّسَبِ وَالْأَصْهَارِ، وَالتَّعْظِيفِ عَلَيْهِمْ، وَالرَّفْقِ بِهِمْ، وَالرَّعَايَةِ لِأَحْوَالِهِمْ، وَكَذَلِكَ إِنْ بَعُدُوا أَوْ أَسَاءُوا. وَقَطَعَ الرَّحِمَ ضِدُّ ذَلِكَ كُلِّهِ. يُقَالُ: وَصَلَ رَحِمَهُ يَصِلُهَا وَصَلًا وَصَلَةً، وَالْهَاءُ فِيهَا عَوْضٌ مِنَ الْوَاوِ الْمَحْذُوفَةِ. فَكَأَنَّهُ بِالْإِحْسَانِ إِلَيْهِمْ قَدْ وَصَلَ مَا بَيْنَهُ وَبَيْنَهُمْ مِنْ عَلاَقَةِ الْقَرَابَةِ وَالصَّهْرِ.

“ಕುಟುಂಬ ಸಂಬಂಧ ಜೋಡಣೆಯ ಬಗ್ಗೆ ಹದೀಸಿನಲ್ಲಿ ಪದೇ ಪದೇ ಹೇಳಲಾಗಿದೆ. ಕುಟುಂಬ ಸಂಬಂಧ ಜೋಡಣೆಯು ವಂಶೀಯ ಸಂಬಂಧಿಗಳೊಂದಿಗೆ ಮತ್ತು ವೈವಾಹಿಕ ಸಂಬಂಧಿಗಳೊಂದಿಗೆ, ಅವರು ವಿದೂರ ಸ್ಥಳದಲ್ಲಿದ್ದರೂ, ಅಥವಾ ಅವರು ಕೆಟ್ಟದಾಗಿ ವರ್ತಿಸಿದರೂ, ಅವರಿಗೆ ಒಳಿತನ್ನು ಮಾಡುವುದು, ಅವರೊಡನೆ ಅನುಕಂಪದಿಂದ,

ಸೌಮ್ಯತೆಯಿಂದ ವರ್ತಿಸುವುದು ಮತ್ತು ಅವರ ಕ್ಷೇಮವನ್ನು ವಿಚಾರಿಸುತ್ತಿರುವುದು ಎಂಬುದಕ್ಕೆರುವ ಅನ್ವರ್ಥ ಪದ. ಇದಕ್ಕೆ ವಿರುದ್ಧವಾಗಿ ವರ್ತಿಸುವುದು ಕುಟುಂಬ ಸಂಬಂಧ ವಿಚ್ಛೇದನೆ. ಅವನು ಕುಟುಂಬ ಸಂಬಂಧವನ್ನು ಜೋಡಿಸಿದನು ಎಂದರೆ, ಅವನು ತನ್ನ ಮತ್ತು ತನ್ನ ಕೌಟುಂಬಿಕ ಹಾಗೂ ವೈವಾಹಿಕ ಸಂಬಂಧಿಗಳ ಮಧ್ಯೆಯಿರುವ ಸಂಬಂಧವನ್ನು ಅವರಿಗೆ ಒಳಿತನ್ನು ಮಾಡುವ ಮೂಲಕ ಜೋಡಿಸಿದನು ಎಂದರ್ಥ.” (3)

ಸಿಲತುಲ್ ಅಹಾಫಮ್ (ಕುಟುಂಬ ಸಂಬಂಧ ಜೋಡಣೆ) ಇದರ ಪಾರಿಭಾಷಿಕ ಅರ್ಥ:

ಪಾರಿಭಾಷಿಕ ಅರ್ಥದಲ್ಲಿ ಸಿಲತುಲ್ ಅಹಾಫಮ್ ಎಂದರೆ:

الإِحْسَانُ إِلَى الْأَقْرَابِ عَلَى حَسَبِ حَالِ الْوَاصِلِ وَالْمَوْصُولِ. فَتَارَةً تَكُونُ بِالْمَالِ وَتَارَةً بِالْخِدْمَةِ وَتَارَةً بِالرِّيَّارَةِ وَتَارَةً بِالسَّلَامِ.

“ಕುಟುಂಬ ಸಂಬಂಧಿಕರಿಗೆ ತನ್ನ ಮತ್ತು ಅವರ ಸ್ಥಿತಿಯನ್ನು ಅನುಸರಿಸಿ ಒಳಿತನ್ನು ಮಾಡುವುದು ಕುಟುಂಬ ಸಂಬಂಧ ಜೋಡಣೆ. ಇದು ಕೆಲವೊಮ್ಮೆ ಸಂಪತ್ತಿನ ಮೂಲಕ, ಕೆಲವೊಮ್ಮೆ ಸೇವೆಯ ಮೂಲಕ, ಕೆಲವೊಮ್ಮೆ ಸಂದರ್ಶನದ ಮೂಲಕ ಮತ್ತು ಕೆಲವೊಮ್ಮೆ ಸಲಾಂ ಹೇಳುವ ಮೂಲಕ ಉಂಟಾಗುತ್ತದೆ.” (4)

ಇದು ಕೆಲವೊಮ್ಮೆ ಮುಗುಳ್ಳಗೆಯ ಮೂಲಕ, ಕೆಲವೊಮ್ಮೆ ಸಲಹೆ ನೀಡುವುದರ ಮೂಲಕ, ಕೆಲವೊಮ್ಮೆ ಅನ್ಯಾಯ ತಡೆಗಟ್ಟುವುದರ

<sup>3</sup> ಅನ್ನಿಹಾಯ್: ಫೀ ಗರೀಬಿಲ್ ಹದೀಸ್ 5/191-192

<sup>4</sup> ಸಲ್ದೀ ಅಬೂ ಜಯ್ಯಿದ್‌ರವರ ಅಲ್‌ಕಾಮೂಸುಲ್ ಫಿಕ್‌ಹೀ ಲುಗತನ್ ವಸ್ತೀಲಾಹನ್ ಪುಟ: 145.

ನೋಡಿ: ಲುಗತುಲ್ ಫುಕಹಾಲ್ ಪುಟ: 475

ಮೂಲಕ, ಕೆಲವೊಮ್ಮೆ ಕ್ಷಮಿಸುವುದರ ಮೂಲಕ ಮುಂತಾದ ಸಾಮರ್ಥ್ಯ, ಅವಶ್ಯಕತೆ ಮತ್ತು ಬೇಡಿಕೆಗನುಗುಣವಾಗಿಯೂ ಉಂಟಾಗುತ್ತದೆ.

## ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥ



ಕತೀಅತುಲ್ ಅಹ್ಹಾಫ್ (ಕುಟುಂಬ ಸಂಬಂಧ ವಿಚ್ಛೇದನ) ಇದರ ಭಾಷಿಕ ಅರ್ಥ:

ಹೀಗೆ ಹೇಳಲಾಗುತ್ತದೆ:

قَطَعْتُ الثَّمْرَةَ: جَدَدْتُهَا. وَقَطَعْتُ الصَّدِيقَ قَطِيعَةً: هَجَرْتُهُ. وَقَطَعْتُ  
عَنْ حَقِّهِ: مَنَعْتُهُ.

“ನಾನು ಆ ಫಲವನ್ನು ತುಂಡು ಮಾಡಿದೆನು: ಅಂದರೆ ನಾನು ಅದನ್ನು ಕಿತ್ತೆನು. ನಾನು ನನ್ನ ಗೆಲೆಯನನ್ನು ತುಂಡು ಮಾಡಿದೆನು: ಅಂದರೆ ನಾನು ಅವನನ್ನು ಬಹಿಷ್ಕರಿಸಿದೆನು. ನಾನು ಅವನ ಹಕ್ಕನ್ನು ತುಂಡು ಮಾಡಿದೆನು: ಅಂದರೆ ನಾನು ಅವನ ಹಕ್ಕನ್ನು (ಅವನಿಗೆ ನೀಡದೆ) ತಡೆಗಟ್ಟಿದೆನು.”<sup>(5)</sup>

وَهُوَ مَصْدَرٌ قَطَعَ جَمْعُهُ قَطَائِعٌ: الْهَجْرُ وَعَدَمُ الْإِتِّصَالِ مَعَ مَنْعِ الْحَبْرِ.

<sup>5</sup> ಅಲ್ ಮಿಸ್ನಾಹುಲ್ ಮುನೀರ್ 2/509



“ಕತೀಅತ್ ಎಂಬ ಶಬ್ದವು ಕತಅ ಎಂಬ ಕ್ರಿಯೆಯ ಧಾತು. ಇದರ ಬಹುವಚನ ಕತಾಇಲ್. ಕತೀಅತ್ ಎಂದರೆ: ಒಳಿತನ್ನು ತಡೆಯುವುದರ ಜೊತೆಗೆ ಸಂಪರ್ಕವನ್ನೂ ಕಡಿಯುವುದು.” (6)

ಇಬ್ನುಲ್ ಅಸೀರ್(ؒ) ಹೇಳುತ್ತಾರೆ:

الْقَطِيعَةُ: الْهَجْرَانُ وَالصَّدُّ. وَهِيَ فَعِيلَةٌ مِنَ الْقَطْعِ، وَيُرِيدُ بِهِ تَرَكَ الْبِرِّ وَالْإِحْسَانَ إِلَى الْأَهْلِ وَالْأَقْرَابِ، وَهِيَ ضِدُّ صِلَةِ الرَّحِمِ.

“ಕತೀಅತ್ ಎಂದರೆ: ಬಹಿಷ್ಕಾರ ಮತ್ತು ತಡೆಗಟ್ಟುವಿಕೆ. ಇಲ್ಲಿ ಇದರ ಉದ್ದೇಶವು: ಕುಟುಂಬಕ್ಕೆ ಮತ್ತು ಕುಟುಂಬ ಸಂಬಂಧಿಕರಿಗೆ ಒಳಿತು ಮಾಡುವುದನ್ನು ವರ್ಜಿಸುವುದು. ಇದು ಸಿಲತುಲ್ ಅಹಾಫಮ್‌ಗೆ ವಿರುದ್ಧವಾದುದು.” (7)

ಕತೀಅತುಲ್ ಅಹಾಫಮ್ (ಕುಟುಂಬ ಸಂಬಂಧ ವಿಚ್ಛೇದನೆ) ಇದರ ಪಾರಿಭಾಷಿಕ ಅರ್ಥ:

ಪಾರಿಭಾಷಿಕ ಅರ್ಥದಲ್ಲಿ ಕತೀಅತುಲ್ ಅಹಾಫಮ್ ಎಂದರೆ:

هَجْرُ الْقَرِيبِ، وَتَرْكُ وَصْلِهِ وَالْإِحْسَانِ إِلَيْهِ.

“ಕುಟುಂಬ ಸಂಬಂಧ ವಿಚ್ಛೇದನೆ ಎಂದರೆ ಕುಟುಂಬ ಸಂಬಂಧಿಯನ್ನು ಬಹಿಷ್ಕರಿಸುವುದು, ಆತನ ಸಂಪರ್ಕವನ್ನು ಮತ್ತು ಆತನಿಗೆ ಒಳಿತು ಮಾಡುವುದನ್ನು ವರ್ಜಿಸುವುದು.” (8)

6 ಲುಗತುಲ್ ಫುಕಹಾಲ್ ಪುಟ: 335

7 ಅನ್ನಿಹಾಯಃ ಫೀ ಗರೀಬಿಲ್ ಹದೀಸ್ 4/82

8 ಲುಗತುಲ್ ಫುಕಹಾಲ್ ಪುಟ: 335

## ಕುಟುಂಬ ಸಂಬಂಧ ಜೋಡಣೆ ಅತಿದೊಡ್ಡ ಕಡ್ಡಾಯ ಮತ್ತು ಕುಟುಂಬ ಸಂಬಂಧ ವಿಚ್ಛೇದನೆ ಅತಿದೊಡ್ಡ ಪಾಪ



ಕುಟುಂಬ ಸಂಬಂಧ ಜೋಡಣೆ ಅತಿದೊಡ್ಡ ಕಡ್ಡಾಯ ಕರ್ಮಗಳಲ್ಲೊಂದು ಮತ್ತು ಅತಿಶ್ರೇಷ್ಠ ಅನುಸರಣೆಗಳಲ್ಲೊಂದು; ಕುಟುಂಬ ಸಂಬಂಧ ವಿಚ್ಛೇದನೆಯು ಅತಿದೊಡ್ಡ ಪಾಪಗಳಲ್ಲೊಂದು ಮತ್ತು ಅತಿ ಅಪಾಯಕಾರಿ ಆಪತ್ತುಗಳಲ್ಲೊಂದು. ಕುರ್ಆನ್ ಮತ್ತು ಸುನ್ನತ್ತಿನಲ್ಲಿ ಇದಕ್ಕಿರುವ ಪುರಾವೆಗಳು ಹೀಗಿವೆ:

1. ಕುಟುಂಬ ಸಂಬಂಧ ಜೋಡಿಸಬೇಕೆಂದು ಅಲ್ಲಾಹು ಆಜ್ಞಾಪಿಸಿದ್ದಾನೆ:

ಅಲ್ಲಾಹು ಹೇಳುತ್ತಾನೆ:

﴿وَأَعْبُدُوا اللَّهَ وَلَا تُشْرِكُوا بِهِ شَيْئًا ۚ وَبِالْوَالِدَيْنِ إِحْسَانًا  
وَبِذِي الْقُرْبَىٰ وَالْيَتَامَىٰ وَالْمَسْكِينِ وَالْجَارِ ذِي الْقُرْبَىٰ وَالْجَارِ  
الْحَبِيبِ وَالصَّاحِبِ بِالْجَنبِ وَابْنِ السَّبِيلِ وَمَا مَلَكَتْ أَيْمَانُكُمْ ۚ إِنَّ  
اللَّهَ لَا يُحِبُّ مَن كَانَ مُخْتَالًا فَخُورًا ﴿٣٦﴾﴾ [النساء: 36].

“ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಮತ್ತು ಅವನೊಡನೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಿಕೊಳ್ಳಬೇಡಿ. ಮಾತಾಪಿತರಿಗೆ ಒಳಿತನ್ನು ಮಾಡಿರಿ. ಕುಟುಂಬ ಸಂಬಂಧಿಕರಿಗೆ, ಅನಾಥರಿಗೆ, ಬಡವರಿಗೆ,

ಸಂಬಂಧಿಕರಾದ ನೆರೆಯವರಿಗೆ, ಸಂಬಂಧಿಕರಲ್ಲದ ನೆರೆಯವರಿಗೆ, ಸಹವಾಸಿಗಳಿಗೆ, ದಾರಿಹೋಕರಿಗೆ ಮತ್ತು ನಿಮ್ಮ ಒಡತನದಲ್ಲಿರುವ ಗುಲಾಮರಿಗೆ ಒಳಿತನ್ನು ಮಾಡಿರಿ. ಅಹಂಕಾರಪಡುವ ಮತ್ತು ಜಂಭಕೊಚ್ಚುವ ಯಾರನ್ನೂ ಅಲ್ಲಾಹು ಇಷ್ಟಪಡುವುದಿಲ್ಲ.” [ಕುರ್ಆನ್ 4:36] (9)

ಅಲ್ಲಾಹು ಹೇಳುತ್ತಾನೆ:

﴿وَعَاتِ ذَا الْقُرْبَىٰ حَقَّهُ وَالْمِسْكِينَ وَابْنَ السَّبِيلِ وَلَا تَبْذُرْ

تَبْذِيرًا ۝﴾ [الإسراء: 26]

“ಕುಟುಂಬ ಸಂಬಂಧಿಕರಿಗೆ, ಬಡವರಿಗೆ ಮತ್ತು ದಾರಿಹೋಕರಿಗೆ ಅವರ ಹಕ್ಕನ್ನು ನೀಡಿರಿ. ಅಮಿತವಾಗಿ ಮತ್ತು ಅನಾವಶ್ಯವಾಗಿ ಖರ್ಚು ಮಾಡಬೇಡಿ.” [ಕುರ್ಆನ್ 17:26]

ಅಲ್ಲಾಹು ಹೇಳುತ್ತಾನೆ:

﴿فَقَاتِ ذَا الْقُرْبَىٰ حَقَّهُ وَالْمِسْكِينَ وَابْنَ السَّبِيلِ ذَٰلِكَ خَيْرٌ

لِلَّذِينَ يُرِيدُونَ وَجْهَ اللَّهِ وَأُولَٰئِكَ هُمُ الْمُفْلِحُونَ ۝﴾ [الروم: 38]

“ಆದುದರಿಂದ ಕುಟುಂಬ ಸಂಬಂಧಿಕರಿಗೆ, ಬಡವರಿಗೆ, ದಾರಿಹೋಕರಿಗೆ ಅವರ ಹಕ್ಕನ್ನು ನೀಡಿರಿ. ಅಲ್ಲಾಹನ ಮುಖವನ್ನು ನೋಡಲು ಉದ್ದೇಶಿಸುವವರಿಗೆ ಅದು ಅತ್ಯುತ್ತಮವಾಗಿದೆ. ಅವರೇ ಯಶಸ್ಸನ್ನು ಪಡೆಯುವವರು.” [ಕುರ್ಆನ್ 30:38]

9 ನೋಡಿ: ಇಮಾದುದ್ದೀನ್ ಅತ್ತಬರೀ ಅಲ್‌ಹಿರಾಸ್‌ರವರ ಅಹ್ಕಾಮುಲ್ ಕುರ್ಆನ್ 2/371.

ಅಲ್ಲಾಹು ಹೇಳುತ್ತಾನೆ:

﴿يَسْأَلُونَكَ مَاذَا يُنْفِقُونَ قُلْ مَا أَنْفَقْتُ مِنْ خَيْرٍ فَلِلْوَالِدَيْنِ  
وَالْأَقْرَبِينَ وَالْيَتَامَىٰ وَالْمَسْكِينِ وَالْبَنِ السَّبِيلِ وَمَا تَفْعَلُوا مِنْ خَيْرٍ  
فَإِنَّ اللَّهَ بِهِ عَلِيمٌ ﴿٧٥﴾﴾ [البقرة: 215].

“ಅವರು ಏನನ್ನು ಖರ್ಚು ಮಾಡಬೇಕೆಂದು ಅವರು ತಮ್ಮಲ್ಲಿ ಕೇಳುತ್ತಿದ್ದಾರೆ. ಹೇಳಿರಿ: ನೀವು ಖರ್ಚು ಮಾಡುವ ಸಂಪತ್ತು ನಿಮ್ಮ ಮಾತಾಪಿತರಿಗೆ, ಕುಟುಂಬ ಸಂಬಂಧಿಕರಿಗೆ, ಅನಾಥರಿಗೆ, ಬಡವರಿಗೆ ಮತ್ತು ದಾರಿಹೋಕರಿಗೆ ಇರುವುದಾಗಿದೆ. ನೀವು ಏನೇ ಒಳಿತು ಮಾಡಿದರೂ ಅಲ್ಲಾಹು ಅದರ ಬಗ್ಗೆ ಅರಿವುಳ್ಳವನಾಗಿದ್ದಾನೆ.” [ಕುರ್ಆನ್ 2:215]

ಅಲ್ಲಾಹು ಹೇಳುತ್ತಾನೆ:

﴿وَأُولُوا الْأَرْحَامِ بَعْضُهُمْ أَوْلَىٰ بِبَعْضٍ فِي كِتَابِ اللَّهِ إِنَّ اللَّهَ  
بِكُلِّ شَيْءٍ عَلِيمٌ ﴿٧٥﴾﴾ [الأنفال: 75].

“ಮತ್ತು ಅಲ್ಲಾಹನ ವಿಧಿಯ ಪ್ರಕಾರ ಕುಟುಂಬ ಸಂಬಂಧಿಕರಲ್ಲಿ ಕೆಲವರು ಇತರ ಕೆಲವರಿಗಿಂತಲೂ ಹೆಚ್ಚು ಆಪ್ತರು. ಖಂಡಿತವಾಗಿಯೂ ಅಲ್ಲಾಹು ಎಲ್ಲ ವಿಷಯಗಳ ಬಗ್ಗೆಯೂ ಅರಿವುಳ್ಳವನು.” [ಕುರ್ಆನ್ 8:75]

ಇಮಾಂ ಇಬ್ನ್ ಕಸೀರ್ (رحمته) ಹೇಳುತ್ತಾರೆ:

أَنَّ الْمَعْنَى لِقَوْلِهِ تَعَالَى { فِي كِتَابِ اللَّهِ } أَي فِي حُكْمِ اللَّهِ، وَأَنَّهَا لَيَسَتْ خَاصَّةً بِالْأَرْحَامِ، الَّذِينَ يَذْكُرُهُمْ عُلَمَاءُ الْفَرَائِضِ، الَّذِينَ لَيْسَ لَهُمْ فَرَضٌ، وَلَيْسُوا مِنَ الْعَصَبَةِ، بَلِ الْحَقُّ أَنَّ الْآيَةَ عَامَّةٌ تَشْمَلُ جَمِيعَ الْقَرَابَاتِ كَمَا نَصَّ عَلَيْهِ ابْنُ عَبَّاسٍ رَضِيَ اللَّهُ عَنْهُمَا وَغَيْرُهُ.

“ಫೀ ಕಿತಾಬಿಲ್ಲಾಹಿ (ಅಲ್ಲಾಹನ ಗ್ರಂಥದಲ್ಲಿ) ಎಂಬ ಅಲ್ಲಾಹನ ಮಾತಿನ ಅರ್ಥ: ಅಲ್ಲಾಹನ ವಿಧಿಯಲ್ಲಿ ಎಂದು. ಈ ಆಯತ್ತಿನಲ್ಲಿರುವುದು ಉತ್ತರಾಧಿಕಾರದಲ್ಲಿ ನಿಶ್ಚಿತ ಸೊತ್ತು ನಿಗದಿಯಿಲ್ಲದ, ಉತ್ತರಾಧಿಕಾರ ಸೊತ್ತಿನ ಉಲಮಾಗಳು ಪ್ರಸ್ತಾಪಿಸಿದ ರಕ್ತಸಂಬಂಧಿಗಳಿಗೆ ಮಾತ್ರ ಸೀಮಿತವಲ್ಲ. ಬದಲಾಗಿ ಸತ್ಯವೇನೆಂದರೆ, ಇಬ್ನ್ ಅಬ್ಬಾಸ್ ಮತ್ತಿತರರು ಸ್ಪಷ್ಟವಾಗಿ ಹೇಳಿದಂತೆ, ಈ ಆಯತ್ತಿನಲ್ಲಿ ಎಲ್ಲ ವಿಧ ಸಂಬಂಧಿಗಳೂ ಒಳಪಡುತ್ತಾರೆ.” (10)

ಅಲ್ಲಾಹು ಹೇಳುತ್ತಾನೆ:

﴿وَأُولُوا الْأَرْحَامِ بَعْضُهُمْ أَوْلَىٰ بِبَعْضٍ فِي كِتَابِ اللَّهِ مِنَ

الْمُؤْمِنِينَ وَالْمُهَاجِرِينَ﴾ [الأحزاب: 6].

“ಮತ್ತು ಅಲ್ಲಾಹನ ಗ್ರಂಥದಲ್ಲಿರುವ ಪ್ರಕಾರ ಕುಟುಂಬ ಸಂಬಂಧಿಕರಲ್ಲಿ ಕೆಲವರು ಇತರ ಕೆಲವರಿಗೆ ಇತರ ವಿಶ್ವಾಸಿಗಳಿಗಿಂತಲೂ ಮತ್ತು ಮುಹಾಜಿರಾಗಳಿಗಿಂತಲೂ ಹೆಚ್ಚು ಆಪ್ತರು.” [ಕುರ್ಆನ್ 33:6]

10 ತಫ್ಹೀರುಲ್ ಕುರ್ಆನಿಲ್ ಅರ್ಝೀಮ್ ಪುಟ: 595.

ಅಂದರೆ ಉತ್ತರಾಧಿಕಾರದ ವಿಷಯದಲ್ಲಿ ಮುಹಾಜಿರ್‌ಗಳು ಮತ್ತು ಅನ್ಸಾರ್‌ಗಳಿಗಿಂತಲೂ ಕುಟುಂಬ ಸಂಬಂಧಿಕರು ಹೆಚ್ಚು ಹಕ್ಕುಳ್ಳವರು. ಇಬ್ನ್ ಅಬ್ಬಾಸ್ (رضي الله عنه) ಮತ್ತಿತರರು ಹೇಳಿರುವ ಪ್ರಕಾರ ಮೈತ್ರಿ ಮತ್ತು ಸಾಹೋದರ್ಯತೆಯ ಆಧಾರದಲ್ಲಿ ಉತ್ತರಾಧಿಕಾರ ಪಡೆಯುವ ಹಕ್ಕನ್ನು ಈ ಆಯತ್ತಿನ ಅವತೀರ್ಣದ ಮೂಲಕ ರದ್ದು ಮಾಡಲಾಗಿದೆ. (11)

ಅಲ್ಲಾಹು ಹೇಳುತ್ತಾನೆ:

﴿وَاتَّقُوا اللَّهَ الَّذِي تَسَاءَلُونَ بِهِ وَالْأَرْحَامَ إِنَّ اللَّهَ كَانَ

عَلَيْكُمْ رَقِيبًا﴾ [النساء: 1].

“ಯಾವ ಅಲ್ಲಾಹನ ಹೆಸರಲ್ಲಿ ನೀವು ಪರಸ್ಪರ ಕೇಳುತ್ತಿರುವಿರೋ ಆ ಅಲ್ಲಾಹನನ್ನು ಭಯಪಡಿರಿ ಮತ್ತು ಕುಟುಂಬ ಸಂಬಂಧ ವಿಚ್ಛೇದಿಸುವುದರ ಬಗ್ಗೆ ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ನಿಮ್ಮನ್ನು ವೀಕ್ಷಿಸುತ್ತಲೇ ಇದ್ದಾನೆ.” [ಕುರ್ಆನ್ 4:1]

ಇಬ್ನ್ ಅಬ್ಬಾಸ್ (رضي الله عنه) ಮತ್ತಿತರರು ಹೇಳುವಂತೆ ಇದರ ಅರ್ಥ: ಅಲ್ಲಾಹನ ಆಜ್ಞೆಗಳನ್ನು ಅನುಸರಿಸುವ ಮೂಲಕ ಅವನನ್ನು ಭಯಪಡಿರಿ. ಕುಟುಂಬ ಸಂಬಂಧ ಕಡಿದುಹೋಗುವುದರ ಬಗ್ಗೆ ಭಯಪಡಿರಿ. ಕುಟುಂಬ ಸಂಬಂಧ ಕಡಿದು ಹೋಗದಿರಲು, ಕುಟುಂಬ ಸಂಬಂಧಿಗಳೊಡನೆ ಉತ್ತಮವಾಗಿ ವರ್ತಿಸಿರಿ ಮತ್ತು ಕುಟುಂಬ ಸಂಬಂಧವನ್ನು ಜೋಡಿಸಿರಿ. (12)

<sup>11</sup> ತಫ್ಹೀರುಲ್ ಕುರ್ಆನಿಲ್ ಅರ್ಝೀಮ್ ಪುಟ: 1052.

<sup>12</sup> ತಫ್ಹೀರುಲ್ ಕುರ್ಆನಿಲ್ ಅರ್ಝೀಮ್ ಪುಟ: 293.

2. ಕುಟುಂಬ ಸಂಬಂಧ ಜೋಡಿಸಿದರೆ ಅಲ್ಲಾಹು ಆಯುಷ್ಯವನ್ನು ದೀರ್ಘಗೊಳಿಸುತ್ತಾನೆ ಮತ್ತು ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ:

ಕುಟುಂಬ ಸಂಬಂಧ ಜೋಡಿಸಿದರೆ ಅಲ್ಲಾಹು ಆಯುಷ್ಯವನ್ನು ದೀರ್ಘಗೊಳಿಸುತ್ತಾನೆ, ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ, ಕುಟುಂಬ ಸಂಬಂಧ ಜೋಡಿಸುವವನೊಡನೆ ಅಲ್ಲಾಹು ಸಂಬಂಧ ಜೋಡಿಸುತ್ತಾನೆ ಮತ್ತು ಕುಟುಂಬ ಸಂಬಂಧ ಜೋಡಿಸುವುದರಿಂದ ಮನೆಯವರ ಹಾಗೂ ಕುಟುಂಬಿಕರ ಮಧ್ಯೆ ಪ್ರೀತಿ ಹೆಚ್ಚಾಗಲು ಕಾರಣವಾಗುತ್ತದೆ.

عَنْ أَنَسِ بْنِ مَالِكٍ رَضِيَ اللَّهُ عَنْهُ عَنِ النَّبِيِّ صَلَّى اللَّهُ عَلَيْهِ وَسَلَّمَ أَنَّهُ قَالَ: «مَنْ أَحَبَّ أَنْ يُبَسِّطَ لَهُ فِي رِزْقِهِ، وَيُنْسَأَ لَهُ فِي آثَرِهِ، فَلْيَصِلْ

[رَحْمَهُ]. [متفق عليه]

ಅನಸ್ ಇಬ್ನ್ ಮಾಲಿಕ್(رضي الله عنه)ರಿಂದ ವರದಿ: ಪ್ರವಾದಿ(ﷺ)ರವರು ಹೇಳಿದರು: “ತನ್ನ ಜೀವನಾಧಾರದಲ್ಲಿ ವಿಶಾಲತೆಯುಂಟಾಗಲು ಮತ್ತು ತನ್ನ ಆಯುಷ್ಯದಲ್ಲಿ ದೀರ್ಘತೆಯುಂಟಾಗಲು<sup>(13)</sup> ಇಷ್ಟಪಡುವವನು ಕುಟುಂಬ ಸಂಬಂಧವನ್ನು ಜೋಡಿಸಲಿ.”<sup>(14)</sup>

<sup>13</sup> ಆಯುಷ್ಯದಲ್ಲಿ ದೀರ್ಘತೆಯುಂಟಾಗುವುದು ಎಂದರೆ ಆಯುಷ್ಯ ಹೆಚ್ಚುವುದು. ಜೀವನಾಧಾರದಲ್ಲಿ ವಿಶಾಲತೆಯುಂಟಾಗುವುದು ಎಂದರೆ ಜೀವನಾಧಾರಗಳು ಹೆಚ್ಚುವುದು. ಜೀವನಾಧಾರದಲ್ಲಿ ಬರಕತ್ ಹೆಚ್ಚುವುದು ಎಂದು ಹೇಳಿದವರಿದ್ದಾರೆ. ಆಯುಷ್ಯದಲ್ಲಿ ದೀರ್ಘತೆಯುಂಟಾಗುವುದು ಎಂದರೆ ಆಯುಷ್ಯದಲ್ಲಿ ಬರಕತ್ ಲಭ್ಯವಾಗುವುದು ಮತ್ತು ಸತ್ಕರ್ಮಗಳನ್ನು ಮಾಡುವ ಭಾಗ್ಯ ಲಭ್ಯವಾಗುವುದು; ಪರಲೋಕದಲ್ಲಿ ಪ್ರಯೋಜನವಾಗುವ ರೀತಿಯಲ್ಲಿ ಆಯುಷ್ಯವನ್ನು ವ್ಯಯಿಸುವ ಮತ್ತು ಆಯುಷ್ಯವು ವೃಥಾ ಕಳೆದುಹೋಗದಂತೆ ಎಚ್ಚರವಹಿಸುವ ಭಾಗ್ಯ ಲಭ್ಯವಾಗುವುದು ಎಂದವರಿದ್ದಾರೆ. ಈ ಅಭಿಪ್ರಾಯವನ್ನು ಇಮಾಂ ಅನ್ವವವೀ ಬಲಪಡಿಸಿದ್ದಾರೆ.

<sup>14</sup> ಅಲ್-ಬುಖಾರಿ [7/96; ಹದೀಸ್ ಸಂಖ್ಯೆ: 5986] ಮುಸ್ಲಿಂ [4/1982; ಹದೀಸ್ ಸಂಖ್ಯೆ: 2557]

عَنْ أَبِي هُرَيْرَةَ رَضِيَ اللَّهُ عَنْهُ قَالَ: سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: «مَنْ سَرَّهُ أَنْ يُسَاطَ لَهُ فِي رِزْقِهِ، وَأَنْ يُنْسَأَ لَهُ فِي أَثَرِهِ، فَلْيَصِلْ رَحْمَهُ». [رواه البخاري]

ಅಬೂ ಹುರೈರಃ(رضي الله عنه)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ﷺ) ಹೇಳಿದರು: “ತನ್ನ ಜೀವನಾಧಾರದಲ್ಲಿ ವಿಶಾಲತೆಯುಂಟಾಗಲು ಮತ್ತು ತನ್ನ ಆಯುಷ್ಯದಲ್ಲಿ ದೀರ್ಘತೆಯುಂಟಾಗಲು ಸಂತೋಷಪಡುವವನು ಕುಟುಂಬ ಸಂಬಂಧವನ್ನು ಜೋಡಿಸಲಿ.” (15)

عَنْ عَائِشَةَ رَضِيَ اللَّهُ عَنْهَا أَنَّ النَّبِيَّ صَلَّى اللَّهُ عَلَيْهِ وَسَلَّمَ قَالَ لَهَا: «إِنَّهُ مَنْ أُعْطِيَ حَظَّهُ مِنَ الرَّفْقِ فَقَدْ أُعْطِيَ حَظَّهُ مِنْ خَيْرِ الدُّنْيَا وَالْآخِرَةِ، وَصِلَةُ الرَّحِمِ، وَحُسْنُ الْخُلُقِ، وَحُسْنُ الْجَوَارِ، يُعْمَرَانِ الدِّيَارَ وَيَزِيدَانِ فِي الْأَعْمَارِ». [رواه أحمد]

ಆಯಿಶಾ(رضي الله عنها)ರಿಂದ ವರದಿ: ಪ್ರವಾದಿ(ﷺ)ರವರು ಆಕೆಯೊಂದಿಗೆ ಹೇಳಿದರು: “ಯಾರಿಗೆ ಸೌಮ್ಯತೆಯ ಒಂದು ಪಾಲನ್ನು ನೀಡಲಾಗಿದೆಯೋ ಅವನಿಗೆ ಇಹಲೋಕ ಮತ್ತು ಪರಲೋಕದಲ್ಲಿ ಸೇರಿದ ಒಳಿತಿನ ಒಂದು ಪಾಲನ್ನು ನೀಡಲಾಗಿದೆ. ಕುಟುಂಬ ಸಂಬಂಧ

<sup>15</sup> ಅಲ್-ಬುಖಾರಿ [ಹದೀಸ್ ಸಂಖ್ಯೆ: 5975]



ಜೋಡಣೆ, ಒಳ್ಳೆಯ ಸ್ವಭಾವ ಮತ್ತು ಉತ್ತಮ ನೆರೆಹೊರೆ ಬಾಂಧವ್ಯ ಆಯುಷ್ಯವನ್ನು ದೀರ್ಘಗೊಳಿಸುತ್ತದೆ.” (16)

عَنْ أَبِي هُرَيْرَةَ رَضِيَ اللَّهُ عَنْهُ عَنِ النَّبِيِّ صَلَّى اللَّهُ عَلَيْهِ وَسَلَّمَ قَالَ:  
«تَعَلَّمُوا مِنْ أُنْسَابِكُمْ مَا تَصْلُونَن بِهِ أَرْحَامَكُمْ، فَإِنَّ صِلَةَ الرَّحِمِ  
مَحَبَّةٌ فِي الْأَهْلِ، مَثْرَاءٌ فِي الْمَالِ، مَنْسَأَةٌ فِي الْأَثْرِ». [رواه الترمذي]

ಅಬೂ ಹುರೈರಾ(رضي الله عنه)ರಿಂದ ವರದಿ: ಪ್ರವಾದಿ(ﷺ)ರವರು ಹೇಳಿದರು: “ನೀವು ಕುಟುಂಬ ಸಂಬಂಧವನ್ನು ಜೋಡಿಸುವುದಕ್ಕಾಗಿ ನಿಮ್ಮ ವಂಶ ಪರಂಪರೆಯ ಬಗ್ಗೆ ಅರಿತುಕೊಳ್ಳಿರಿ. ಕಾರಣ ಕುಟುಂಬ ಸಂಬಂಧ ಜೋಡಿಸುವುದರಿಂದ ಕುಟುಂಬದಲ್ಲಿ ಪ್ರೀತಿಯುಂಟಾಗುತ್ತದೆ, ಸಂಪತ್ತಿನಲ್ಲಿ ಐಶ್ವರ್ಯವುಂಟಾಗುತ್ತದೆ ಮತ್ತು ಆಯುಷ್ಯದಲ್ಲಿ ದೀರ್ಘತೆಯುಂಟಾಗುತ್ತದೆ.” (17)

عَنْ جُبَيْرِ بْنِ مُطْعِمٍ رَضِيَ اللَّهُ عَنْهُ أَنَّهُ سَمِعَ عُمَرَ بْنَ الْخَطَّابِ رَضِيَ اللَّهُ عَنْهُ يَقُولُ عَلَى الْمِنْبَرِ: «تَعَلَّمُوا أُنْسَابَكُمْ، ثُمَّ صَلُّوا أَرْحَامَكُمْ، وَاللَّهِ إِنَّهُ لَيَكُونُ بَيْنَ الرَّجُلِ وَبَيْنَ أَخِيهِ الشَّيْءُ، وَلَوْ يَعْلَمُ الَّذِي بَيْنَهُ

16 ಮುಸ್ಹದ್ ಅಹ್ಮದ್ [6/159] ಇದರ ವರದಿಗಾರರು ವಿಶ್ವಾಸಯೋಗ್ಯರೆಂದು ಹಾಫಿಝ್ ಇಬ್ನ್ ಹಜರ್ ತಮ್ಮ ಫತ್ಹುಲ್ ಬಾರಿ ಯಲ್ಲಿ (10/415) ಹೇಳಿದ್ದಾರೆ. ಅಲ್ಅಲ್ತಾನೀ ತಮ್ಮ ಸಿಲ್ಲಿತುಲ್ ಅಹಾದೀಸಿ ಸಹೀಹ: ದಲ್ಲಿ (519) ಇದರ ಸನದನ್ನು ಸಹೀಹ್ ಎಂದಿದ್ದಾರೆ.

17 ತ್ರಿಮಿಫದಿ [4/351; ಹದೀಸ್ ಸಂಖ್ಯೆ: 5975], ಅಹ್ಮದ್ 2/374. ಅಲ್ಹಾಕಿಂ ಇದನ್ನು ಸಹೀಹ್ ಎಂದಿದ್ದಾರೆ ಮತ್ತು ಅದ್ಧಹಬೀ ಒಪ್ಪಿದ್ದಾರೆ [4/161]. ಅಲ್ಅಲ್ತಾನೀ ತಮ್ಮ ಸಿಲ್ಲಿತುಲ್ ಅಹಾದೀಸಿ ಸಹೀಹ: ದಲ್ಲಿ [ಹದೀಸ್ ಸಂಖ್ಯೆ: 276] ಇದರ ಸನದನ್ನು ಉತ್ತಮವೆಂದಿದ್ದಾರೆ ಮತ್ತು ಇದರ ವರದಿಗಾರರನ್ನು ವಿಶ್ವಾಸಯೋಗ್ಯರೆಂದಿದ್ದಾರೆ.

وَبَيْنَهُ مِنْ دَاخِلَةِ الرَّحِمِ، لَأُوزَعَهُ ذَلِكَ عَنِ اتِّهَاكِهِ». [رواه البخاري  
في الأدب المفرد]

ಜುಬೈರ್ ಇಬ್ನ್ ಮುತ್‌ಇಮ್ (رضي الله عنه) ರಿಂದ ವರದಿ: ಉಮರ್ ಇಬ್ನ್ ಅಲ್ ಖತ್ತಾಬ್ (رضي الله عنه) ರವರು ಮಿಂಬರಿನಲ್ಲಿ ಹೀಗೆ ಹೇಳುವುದನ್ನು ಅವರು ಕೇಳಿದ್ದಾರೆ: “ನೀವು ನಿಮ್ಮ ವಂಶ ಪರಂಪರೆಯನ್ನು ಅರಿತುಕೊಳ್ಳಿರಿ. ನಂತರ ನಿಮ್ಮ ಕುಟುಂಬ ಸಂಬಂಧವನ್ನು ಜೋಡಿಸಿರಿ. ಅಲ್ಲಾಹನ ಮೇಲಾಣೆ! ಒಬ್ಬ ವ್ಯಕ್ತಿ ಮತ್ತು ಅವನ ಸಹೋದರನ ಮಧ್ಯೆ ವೈಮನಸ್ಯವುಂಟಾಗುತ್ತದೆ. ಆಗ ಅವನು ತನ್ನ ಮತ್ತು ಆ ಸಹೋದರನ ಮಧ್ಯೆಯಿರುವ ಕುಟುಂಬ ಸಂಬಂಧವನ್ನು ಅರಿತಿದ್ದರೆ, ಆ ಸಹೋದರನ ಘನತೆಯನ್ನು ಕೆಡಿಸದಂತೆ ಅದು ಆತನನ್ನು ತಡೆಗಟ್ಟುವುದು.” (18)

عَنِ ابْنِ عَبَّاسٍ رَضِيَ اللَّهُ عَنْهُمَا، قَالَ : قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «اعْرِفُوا أَنْسَابَكُمْ تَصِلُوا أَرْحَامَكُمْ، فَإِنَّهُ لَا قُرْبَ لِرَحِمٍ إِذَا قُطِعَتْ، وَإِنْ كَانَتْ قَرِيبَةً، وَلَا بُعْدَ لَهَا إِذَا وُصِلَتْ، وَإِنْ كَانَتْ بَعِيدَةً». [رواه الحاكم]

ಇಬ್ನ್ ಅಬ್ಬಾಸ್ (رضي الله عنه) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ﷺ) ಹೇಳಿದರು: “ಕುಟುಂಬ ಸಂಬಂಧವನ್ನು ಜೋಡಿಸುವುದಕ್ಕಾಗಿ ನೀವು ನಿಮ್ಮ ವಂಶ ಪರಂಪರೆಯನ್ನು ಅರಿತುಕೊಳ್ಳಿರಿ. ಕಾರಣ, ಹತ್ತಿರದ

18 ಅಲ್‌ಬುಖಾರಿ ತಮ್ಮ ಅಲ್‌ಅದಬುಲ್ ಮುಫ್ದದ್ ನಲ್ಲಿ [ಪುಟ 39; ಹದೀಸ್ ಸಂಖ್ಯೆ: 72], ಅಲ್‌ಅಲ್ಲಾನೀ ತಮ್ಮ ಸಹೀಹುಲ್ ಅದಬಿಲ್ ಮುಫ್ದದ್ ನಲ್ಲಿ [ಪುಟ 55] ಇದರ ಸನದನ್ನು ಹಸನ್ ಎಂದಿದ್ದಾರೆ.

ಸಂಬಂಧಿಯೊಂದಿಗೆ ಸಂಬಂಧ ಕಡಿಯಲಾದರೆ ನಂತರ ಅವನು ಹತ್ತಿರದವನಾಗಿ ಉಳಿಯುವುದಿಲ್ಲ. ಅದೇ ರೀತಿ ದೂರದ ಸಂಬಂಧಿಯೊಂದಿಗೆ ಸಂಬಂಧ ಜೋಡಿಸಿದರೆ ನಂತರ ಅವನು ದೂರದವನಾಗಿ ಉಳಿಯುವುದಿಲ್ಲ.”<sup>(19)</sup>

ಅಲ್‌ಬುಖಾರಿ ತಮ್ಮ ಅಲ್‌ಅದಬುಲ್ ಮುಫ್ದನ್‌ನಲ್ಲಿ ಇಬ್ನ್ ಅಬ್ದಾಸ್(ؓ)ರಿಂದ ಮೌಕೂಫ್ ಆಗಿರುವ ಹೆಚ್ಚುವರಿ ವರದಿಯನ್ನು ವರದಿ ಮಾಡಿದ್ದಾರೆ. ಅದು ಹೀಗಿದೆ:

«وَكُلُّ رَحِمٍ آتِيَّةٌ يَوْمَ الْقِيَامَةِ أَمَامَ صَاحِبِهَا تَشْهَدُ لَهُ بِصَلَةٍ إِنْ كَانَ وَصَلَهَا، وَعَلَيْهِ بِقَطِيعَةٍ إِنْ كَانَ قَطَعَهَا». [رواه البخاري في الأدب

[المفرد]

“ಪುನರುತ್ಥಾನ ದಿನದಂದು ಪ್ರತಿಯೊಂದು ಕುಟುಂಬ ಸಂಬಂಧವು ಅದನ್ನು ಜೋಡಿಸಿದ ವ್ಯಕ್ತಿಯ ಮುಂದೆ ಬಂದು ಅವನ ಪರ ಸಾಕ್ಷಿ ನುಡಿಯುವುದು. ಅದನ್ನು ಕಡಿದ ವ್ಯಕ್ತಿಯ ಮುಂದೆ ಬಂದು ಅವನ ವಿರುದ್ಧ ಸಾಕ್ಷಿ ನುಡಿಯುವುದು.”<sup>(20)</sup>

<sup>19</sup> ಅಲ್‌ಹಾಕಿಂ [4/161], ಅಲ್‌ಹಾಕಿಂ ಇದನ್ನು ಸಹೀಹ್ ಎಂದಿದ್ದಾರೆ ಮತ್ತು ಅದ್ವಹಬೀ ಒಪ್ಪಿದ್ದಾರೆ. ಅಲ್‌ಅಲ್ತಾನೀ ತಮ್ಮ ಸಿಲ್ಲಿಲತುಲ್ ಅಹಾದೀಸಿ ಸ್ಲಹೀಹಃ ದಲ್ಲಿ [ಹದೀಸ್ ಸಂಖ್ಯೆ: 277] ಇದನ್ನು ಸಹೀಹ್ ಎಂದಿದ್ದಾರೆ.

<sup>20</sup> ಅಲ್‌ಬುಖಾರಿ ತಮ್ಮ ಅಲ್‌ಅದಬುಲ್ ಮುಫ್ದನ್ ನಲ್ಲಿ [ಪುಟ 39], ಅಲ್‌ಅಲ್ತಾನೀ ತಮ್ಮ ಸಹೀಹುಲ್ ಅದಬಿಲ್ ಮುಫ್ದನ್ ನಲ್ಲಿ [ಪುಟ 56] ಇದನ್ನು ಸಹೀಹ್ ಎಂದಿದ್ದಾರೆ. ಸಿಲ್ಲಿಲತುಲ್ ಅಹಾದೀಸಿ ಸ್ಲಹೀಹಃ ದಲ್ಲಿ [ಹದೀಸ್ ಸಂಖ್ಯೆ: 277] ಅವರು ಹೇಳುತ್ತಾರೆ: “ಇದು ಅಲ್‌ಬುಖಾರಿಯವರ ಷರತ್ತುಗಳ ಪ್ರಕಾರವಿರುವ ಹದೀಸ್. ಆದರೆ ಇದು ಮೌಕೂಫ್ ಹದೀಸ್. ಆದರೆ ಇದನ್ನು ಪ್ರವಾದಿರಿಗೆ ಸೇರಿಸಿ ಹೇಳಿದ ವ್ಯಕ್ತಿ ವಿಶ್ವಾಸಯೋಗ್ಯರೂ ಪುರಾವೆಗೆ ಅರ್ಹರೂ ಆಗಿರುವ ಇಮಾಂ ಅತ್ತಯಾಲಿಸೀ. ವಿಶ್ವಾಸಯೋಗ್ಯರು ವರದಿ ಮಾಡುವ ಹೆಚ್ಚುವರಿ ಸ್ವೀಕಾರಯೋಗ್ಯವಾಗಿದೆ.”

3. ಕುಟುಂಬ ಸಂಬಂಧ ಜೋಡಣೆಯು ಪ್ರಾಮುಖ್ಯತೆಯಿರುವ ವಿಷಯಗಳಲ್ಲೇ ಮೊತ್ತಮೊದಲ ಸ್ಥಾನದಲ್ಲಿರುವಂತದ್ದು:

ಕಾರಣ, ತಮ್ಮ ಪ್ರವಾದಿತ್ವದ ಆರಂಭದಲ್ಲೇ ಪ್ರವಾದಿ(ﷺ)ರವರು ಕುಟುಂಬ ಸಂಬಂಧ ಜೋಡಿಸಲು ಕರೆ ನೀಡುತ್ತಿದ್ದರು.

ಸುಫ್ಯಾನ್ ಇಬ್ನ್ ಹರ್ಬರವರ ಹದೀಸಿನಲ್ಲಿರುವಂತೆ ರೋಮನ್ ಸಾಮ್ರಾಜ್ಯದ ಚಕ್ರವರ್ತಿ ಹಿರಕ್ಲ (ಹಿರಾಕ್ಲಿಯಸ್) ಪ್ರವಾದಿ(ﷺ)ರವರ ಪ್ರವಾದಿತ್ವದ ಬಗ್ಗೆ ವಿಚಾರಿಸುತ್ತಾ ಕೇಳಿದರು:

مَاذَا يَا مُرْكُمُ؟

“ಪ್ರವಾದಿಯವರು ನಿಮಗೆ ಏನನ್ನು ಆಜ್ಞಾಪಿಸುತ್ತಾರೆ?”

ಆಗ ಅಬೂ ಸುಫ್ಯಾನ್ ಹೇಳಿದರು:

يَقُولُ: «اعْبُدُوا اللَّهَ وَلَا تُشْرِكُوا بِهِ شَيْئًا، وَاتْرَكُوا مَا يَقُولُ آبَاؤُكُمْ  
وَيَا مُرْنَا بِالصَّلَاةِ وَالصَّدَقِ وَالْعَفَافِ وَالصَّلَةِ». [رواه البخاري]

“ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ. ಅವನೊಡನೆ ಏನನ್ನೂ ಸಹಭಾಗಿಯನ್ನಾಗಿ ಮಾಡಬೇಡಿ. ನಿಮ್ಮ ತಂದೆ ತಾತಂದಿರು ಹೇಳುತ್ತಿದ್ದ ಮಾತುಗಳನ್ನು ವರ್ಜಿಸಿರಿ ಎಂದು ಅವರು ನಮ್ಮೊಂದಿಗೆ ಹೇಳುತ್ತಾರೆ. ನಮಾಝ್ ಮಾಡಲು, ಸತ್ಯಸಂಧರಾಗಿರಲು, ಸಭ್ಯತೆ ಪಾಲಿಸಲು ಮತ್ತು ಕುಟುಂಬ ಸಂಬಂಧ ಜೋಡಿಸಲು ಅವರು ನಮಗೆ ಆಜ್ಞಾಪಿಸುತ್ತಾರೆ.”

(21)

4. ಕುಟುಂಬ ಸಂಬಂಧ ಜೋಡಿಸುವವನಿಗೆ ಅಲ್ಲಾಹು ಅಪಮಾನ ಮಾಡುವುದಿಲ್ಲ:

ಕುಟುಂಬ ಸಂಬಂಧ ಜೋಡಿಸುವವನಿಗೆ ಅಲ್ಲಾಹು ಅಪಮಾನ ಮಾಡುವುದಿಲ್ಲ. ಅವನು ಎಷ್ಟರ ಮಟ್ಟಿಗೆ ಕುಟುಂಬ ಸಂಬಂಧ ಜೋಡಿಸುತ್ತಾನೋ ಅಷ್ಟರ ಮಟ್ಟಿಗೆ ಅವನಲ್ಲಿ ಈಮಾನಿನ ಶಕ್ತಿ ಮತ್ತು ದೇವಭಯ ಹೆಚ್ಚಾಗುತ್ತದೆ. ಪ್ರವಾದಿ(ﷺ)ರವರು ಕುಟುಂಬ ಸಂಬಂಧ ಜೋಡಿಸುವವರಲ್ಲೇ ಅಗ್ರಪಂಕ್ತಿಯಲ್ಲಿದ್ದರು. ಅವರ ಬಗ್ಗೆ ಅವರ ಪತ್ನಿ ಉಮ್ಮುಲ್ ಮುಅ್ಮಿನೀನ್ ಖಿದೀಜಾ(رضي الله عنها) ಹೇಳುತ್ತಾರೆ:

كَلَّا وَاللَّهِ، مَا يُخْزِيكَ اللَّهُ أَبَدًا، إِنَّكَ لَتَصِلُ الرَّحِمَ، وَتَحْمِلُ الْكَلَّ،  
وَتَكْسِبُ الْمَعْدُومَ، وَتَقْرِي الضَّيْفَ، وَتُعِينُ عَلَى نَوَائِبِ الْحَقِّ. [متفق  
عليه]

“ಇಲ್ಲ, ಅಲ್ಲಾಹನ ಮೇಲಾಣೆ! ಅಲ್ಲಾಹು ಎಂದಿಗೂ ತಮಗೆ ಅಪಮಾನ ಮಾಡಲಾರ. ಕಾರಣ ತಾವು ಕುಟುಂಬ ಸಂಬಂಧವನ್ನು ಜೋಡಿಸುತ್ತೀರಿ. ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುತ್ತೀರಿ. ಅತಿಥಿಗಳನ್ನು ಸತ್ಕರಿಸುತ್ತೀರಿ. ದುರಂತ ಅಥವಾ ವಿಪತ್ತಿಗೊಳಗಾದ ಜನರಿಗೆ ನೆರವು ನೀಡುತ್ತೀರಿ.” (22)

5. ಕುಟುಂಬ ಸಂಬಂಧವನ್ನು ಜೋಡಿಸುವುದು ಸ್ವರ್ಗ ಪ್ರವೇಶಕ್ಕಿರುವ ಕಾರಣಗಳಲ್ಲೊಂದು:

22 ಅಲ್ಬುಖಾರಿ [ಹದೀಸ್ ಸಂಖ್ಯೆ: 3] ಮುಸ್ಲಿಂ [ಹದೀಸ್ ಸಂಖ್ಯೆ: 160]

عَنْ أَبِي أَيُّوبَ الْأَنْصَارِيِّ رَضِيَ اللَّهُ عَنْهُ، أَنَّ رَجُلًا قَالَ: يَا رَسُولَ اللَّهِ!  
أَخْبِرْنِي بِعَمَلٍ يُدْخِلُنِي الْجَنَّةَ. فَقَالَ النَّبِيُّ صَلَّى اللَّهُ عَلَيْهِ وَسَلَّمَ: «تَعْبُدُ  
اللَّهَ وَلَا تُشْرِكُ بِهِ شَيْئًا، وَتُقِيمُ الصَّلَاةَ، وَتُؤْتِي الزَّكَاةَ، وَتَصِلُ الرَّحِمَ».  
[رواه البخاري]

ಅಬೂ ಅಯ್ಯೂಬ್ ಅಲ್‌ಅನ್ಸಾರೀ(رضي الله عنه)ರಿಂದ ವರದಿ: ಒಮ್ಮೆ ಒಬ್ಬ  
ವ್ಯಕ್ತಿ ಪ್ರವಾದಿ(صلى الله عليه وسلم)ರೊಡನೆ ಕೇಳಿದರು: “ಓ ಅಲ್ಲಾಹನ  
ಸಂದೇಶವಾಹಕರೇ! ನನ್ನನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವ ಒಂದು  
ಕರ್ಮದ ಬಗ್ಗೆ ನನಗೆ ತಿಳಿಸಿಕೊಡಿ.” ಆಗ ಪ್ರವಾದಿ(صلى الله عليه وسلم)ರವರು  
ಹೇಳಿದರು: “ತಾವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ. ಅವನೊಡನೆ  
ಏನನ್ನೂ ಸಹಭಾಗಿಯನ್ನಾಗಿ ಮಾಡಬೇಡಿರಿ. ನಮಾಝನ್ನು  
ಸಂಸ್ಥಾಪಿಸಿರಿ. ಝಕಾತ್ ನೀಡಿರಿ. ಕುಟುಂಬ ಸಂಬಂಧವನ್ನು  
ಜೋಡಿಸಿರಿ.” (23)

عَنْ عَبْدِ اللَّهِ بْنِ سَلَامٍ رَضِيَ اللَّهُ عَنْهُ، عَنِ النَّبِيِّ صَلَّى اللَّهُ عَلَيْهِ  
وَسَلَّمَ، أَنَّهُ قَالَ: «يَا أَيُّهَا النَّاسُ، أَفْشُوا السَّلَامَ، وَأَطْعِمُوا الطَّعَامَ،  
وَصِلُوا الْأَرْحَامَ، وَصَلُّوا بِاللَّيْلِ وَالنَّاسُ نِيَامٌ، تَدْخُلُوا الْجَنَّةَ بِسَلَامٍ».  
[رواه ابن ماجه]

ಅಬ್ದುಲ್ಲಾಹ್ ಇಬ್ನ್ ಸಲಾಂ(رضي الله عنه)ರಿಂದ ವರದಿ: ಪ್ರವಾದಿ(صلى الله عليه وسلم)ರವರು  
ಹೇಳಿದರು: “ಓ ಜನರೇ! ಸಲಾಂ ಹೇಳುವುದನ್ನು ವ್ಯಾಪಕಗೊಳಿಸಿ.

<sup>23</sup> ಅಲ್‌ಬುಖಾರಿ [7/95; ಹದೀಸ್ ಸಂಖ್ಯೆ: 5983]

ಅನ್ನದಾನ ಮಾಡಿರಿ. ಕುಟುಂಬ ಸಂಬಂಧವನ್ನು ಜೋಡಿಸಿರಿ. ರಾತ್ರಿ ಜನರು ಮಲಗಿರುವಾಗ ನಮಾಝ್ ಮಾಡಿರಿ. ಹಾಗಾದರೆ ನೀವು ಸುರಕ್ಷಿತವಾಗಿ ಸ್ವರ್ಗವನ್ನು ಪ್ರವೇಶಿಸುವಿರಿ.” (24)

6. ಅಲ್ಲಾಹನಲ್ಲಿರುವ ವಿಶ್ವಾಸದ ನಂತರ ಅಲ್ಲಾಹು ಅತಿಹೆಚ್ಚು ಇಷ್ಟಪಡುವ ಸತ್ಕರ್ಮ ಕುಟುಂಬ ಸಂಬಂಧ ಜೋಡಣೆ:

عَنْ رَجُلٍ مِنْ حَتَّعَمَ قَالَ: أَتَيْتُ النَّبِيَّ صَلَّى اللَّهُ عَلَيْهِ وَسَلَّمَ وَهُوَ فِي نَفَرٍ مِنْ أَصْحَابِهِ، فَقُلْتُ: أَنْتَ الَّذِي تَزْعُمُ أَنَّكَ رَسُولُ اللَّهِ؟ قَالَ: نَعَمْ. قَالَ: قُلْتُ: يَا رَسُولَ اللَّهِ! أَيُّ الْأَعْمَالِ أَحَبُّ إِلَى اللَّهِ؟ قَالَ: «الْإِيمَانُ بِاللَّهِ». قَالَ: قُلْتُ: يَا رَسُولَ اللَّهِ! ثُمَّ مَهْ؟ قَالَ: «ثُمَّ صَلَاةُ الرَّحِمِ». قَالَ: قُلْتُ: يَا رَسُولَ اللَّهِ! ثُمَّ مَهْ؟ قَالَ: «الْأَمْرُ بِالْمَعْرُوفِ وَالتَّهْيِ عَنِ الْمُنْكَرِ». قَالَ: قُلْتُ: يَا رَسُولَ اللَّهِ! أَيُّ الْأَعْمَالِ أَبْغَضُ إِلَى اللَّهِ؟ قَالَ: «الْإِشْرَاكُ بِاللَّهِ». قَالَ: قُلْتُ: يَا رَسُولَ اللَّهِ! ثُمَّ مَهْ؟ قَالَ: «ثُمَّ قَطِيعَةُ الرَّحِمِ». قَالَ: قُلْتُ: يَا رَسُولَ اللَّهِ! ثُمَّ مَهْ؟ قَالَ: «ثُمَّ الْأَمْرُ بِالْمُنْكَرِ وَالتَّهْيِ عَنِ الْمَعْرُوفِ». [رواه أبو يعلى]

ಖಿಸ್‌ಅಮ್ ಗೋತ್ರದ ಒಬ್ಬ ವ್ಯಕ್ತಿಯಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ﷺ)ರವರು ತಮ್ಮ ಸಹಾಬಾಗಳ ಜೊತೆಯಲ್ಲಿದ್ದಾಗ

24 ಇಬ್ನ್ ಮಾಜ [ಹದೀಸ್ ಸಂಖ್ಯೆ: 3251] ಅತ್ತಿಮೀದಿ [ಹದೀಸ್ ಸಂಖ್ಯೆ: 2475] ಅಹ್ಮದ್ ತಮ್ಮ ಮುಸ್ನದ್ ನಲ್ಲಿ [1/165 ಮತ್ತು 2/391] ಅದ್ಠಾರಿಮೀ ತಮ್ಮ ಸುನನ್ ನಲ್ಲಿ [1/156]. ಅಲ್‌ಅಲ್ಯಾನೀ ತಮ್ಮ ಇರ್ವಾಫುಲ್ ಗಲೀಲ್ ನಲ್ಲಿ [3/239], ಸಹೀಹ್ ಸುನನ್ ಇಬ್ನ್ ಮಾಜ ದಲ್ಲಿ [1/223] ಮತ್ತು ಸಹೀಹ್ ಸುನನಿ ತಿಮೀದಿ ಯಲ್ಲಿ [2/303] ಇದನ್ನು ಸಹೀಹ್ ಎಂದಿದ್ದಾರೆ.

ನಾನು ಅವರ ಬಳಿಗೆ ಹೋಗಿ ಕೇಳಿದೆ: “ಅಲ್ಲಾಹನ ಸಂದೇಶವಾಹಕರು ಎಂದು ವಾದಿಸುವ ವ್ಯಕ್ತಿ ತಾವೋ?” ಅವರು ಹೇಳಿದರು: “ಹೌದು. ನಾನೇ.” ನಾನು ಕೇಳಿದೆ: “ಓ ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹು ಅತಿಹೆಚ್ಚು ಇಷ್ಟಪಡುವ ಕರ್ಮ ಯಾವುದು?” ಅವರು ಹೇಳಿದರು: “ಅಲ್ಲಾಹನಲ್ಲಿ ವಿಶ್ವಾಸವಿಡುವುದು.” ನಾನು ಕೇಳಿದೆ: “ಓ ಅಲ್ಲಾಹನ ಸಂದೇಶವಾಹಕರೇ! ನಂತರ ಯಾವುದು?” ಅವರು ಹೇಳಿದರು: “ನಂತರ ಕುಟುಂಬ ಸಂಬಂಧವನ್ನು ಜೋಡಿಸುವುದು.” ನಾನು ಕೇಳಿದೆ: “ಓ ಅಲ್ಲಾಹನ ಸಂದೇಶವಾಹಕರೇ! ನಂತರ ಯಾವುದು?” ಅವರು ಹೇಳಿದರು: “ಸದಾಚಾರವನ್ನು ಆದೇಶಿಸುವುದು ಮತ್ತು ದುರಾಚಾರವನ್ನು ವಿರೋಧಿಸುವುದು.” ನಾನು ಕೇಳಿದೆ: “ಓ ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹು ಅತಿಹೆಚ್ಚು ದ್ವೇಷಿಸುವ ಕರ್ಮ ಯಾವುದು?” ಅವರು ಹೇಳಿದರು: “ಅಲ್ಲಾಹನಲ್ಲಿ ಶಿರ್ಕ್ (ಸಹಭಾಗಿತ್ವ) ಮಾಡುವುದು.” ನಾನು ಕೇಳಿದೆ: “ಓ ಅಲ್ಲಾಹನ ಸಂದೇಶವಾಹಕರೇ! ನಂತರ ಯಾವುದು?” ಅವರು ಹೇಳಿದರು: “ನಂತರ ಕುಟುಂಬ ಸಂಬಂಧವನ್ನು ಕಡಿಯುವುದು.” ನಾನು ಕೇಳಿದೆ: “ಓ ಅಲ್ಲಾಹನ ಸಂದೇಶವಾಹಕರೇ! ನಂತರ ಯಾವುದು?” ಅವರು ಹೇಳಿದರು: “ನಂತರ ದುರಾಚಾರವನ್ನು ಆದೇಶಿಸುವುದು ಮತ್ತು ಸದಾಚಾರವನ್ನು ವಿರೋಧಿಸುವುದು.” (25)

7. ಕುಟುಂಬ ಸಂಬಂಧ ಜೋಡಿಸುವುದು ಪ್ರವಾದಿ(ﷺ)ರವರ ಹಿತವಚನದಲ್ಲಿ ಸೇರಿದ್ದು:

<sup>25</sup> ಅಬೂ ಯೆಸಾ ಅಮ್ಮ ಮುಸ್ಸದ್ ನಲ್ಲಿ [ಹದೀಸ್ ಸಂಖ್ಯೆ: 6839]. ಅಲ್‌ಮುಂದಿರಿ ಅಮ್ಮ ಅತ್ತರ್ಗೀಬ್ ವತ್ತರ್ಹೀಬ್ ನಲ್ಲಿ [3/305] ಅಬೂ ಯೆಸಾ ಇದನ್ನು ಉತ್ತಮ ವರದಿಗಾರರ ಮೂಲಕ ವರದಿ ಮಾಡಿದ್ದಾರೆಂದು ಹೇಳಿದ್ದಾರೆ. ಅಲ್‌ಅಲ್ಬಾನೀ ಅಮ್ಮ ಸಹೀಹು ತರ್ಗೀಬಿ ವತ್ತರ್ಹೀಬ್ ನಲ್ಲಿ [2/667] ಇದನ್ನು ಸಹೀಹ್ ಎಂದಿದ್ದಾರೆ.



عَنْ أَبِي ذَرٍّ رَضِيَ اللَّهُ عَنْهُ قَالَ: أَوْصَانِي خَلِيلِي صَلَّى اللَّهُ عَلَيْهِ وَسَلَّمَ بِخِصَالٍ مِنَ الْخَيْرِ. أَوْصَانِي أَنْ لَا أَنْظُرَ إِلَى مَنْ هُوَ فَوْقِي، وَأَنْ أَنْظُرَ إِلَى مَنْ هُوَ دُونِي، وَأَوْصَانِي بِحُبِّ الْمَسَاكِينِ، وَالذُّنُوبِ مِنْهُمْ، وَأَوْصَانِي أَنْ أَصِلَ رَحِمِي، وَإِنْ أَدْبَرْتُ، وَأَوْصَانِي أَنْ لَا أَخَافَ فِي اللَّهِ لَوْمَةَ لَائِمٍ، وَأَوْصَانِي أَنْ أَقُولَ حَقًّا وَإِنْ كَانَ مَرًّا، وَأَوْصَانِي أَنْ أَكْثَرَ مِنْ لَا حَوْلَ وَلَا قُوَّةَ إِلَّا بِاللَّهِ، فَإِنَّهَا كَنْزٌ مِنْ كُنُوزِ الْجَنَّةِ. [رواه ابن حبان]

ಅಬೂ ದರ್ರ್(رضي الله عنه)ರಿಂದ ವರದಿ: “ನನ್ನ ಆತ್ಮೀಯ ಮಿತ್ರರು (ಪ್ರವಾದಿ(ﷺ)ರವರು) ನನಗೆ ಅನೇಕ ಒಳಿತುಗಳ ಬಗ್ಗೆ ಹಿತವಚನ ನೀಡಿದರು. ನಾನು ನನಗಿಂತ ಮೇಲಿನವರನ್ನು ನೋಡಬಾರದು, ನನಗಿಂತ ಕೆಳಗಿನವರನ್ನು ನೋಡಬೇಕೆಂದು ಅವರು ನನಗೆ ಹಿತವಚನ ನೀಡಿದರು. ಬಡವರನ್ನು ಪ್ರೀತಿಸಬೇಕು ಮತ್ತು ಅವರಿಗೆ ಹತ್ತಿರವಾಗಬೇಕೆಂದು ಅವರು ನನಗೆ ಹಿತವಚನ ನೀಡಿದರು. ಕುಟುಂಬ ಸಂಬಂಧ ಜೋಡಿಸಬೇಕೆಂದು ಅವರು ನನಗೆ ಹಿತವಚನ ನೀಡಿದರು. ಅಲ್ಲಾಹನ ವಿಷಯದಲ್ಲಿ ಯಾವುದೇ ಆಕ್ಷೇಪಕನ ಆಕ್ಷೇಪಣೆಯನ್ನು ಭಯಪಡಬಾರದೆಂದು ಅವರು ನನಗೆ ಹಿತವಚನ ನೀಡಿದರು. ಸತ್ಯವು ಕಹಿಯಾಗಿದ್ದರೂ ಸಹ ಸತ್ಯವನ್ನೇ ನುಡಿಯಬೇಕೆಂದು ಅವರು ನನಗೆ ಹಿತವಚನ ನೀಡಿದರು. ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್ ಎಂದು ಹೇಳುವುದನ್ನು ಹೆಚ್ಚಿಸಬೇಕೆಂದು ಅವರು ನನಗೆ ಹಿತವಚನ ನೀಡಿದರು. ಕಾರಣ, ಅದು ಸ್ವರ್ಗದ ನಿಧಿಗಳಲ್ಲೊಂದು.” (26)

<sup>26</sup> ಇಬ್ನ್ ಹಿಬ್ಬಾನ್ ತಮ್ಮ ಸಹೀಹ್ ನಲ್ಲಿ [2/194; ಹದೀಸ್ ಸಂಖ್ಯೆ: 449]. ಅತ್ತಬರಾನೀ ತಮ್ಮ ಅಲ್‌ಮುಘಜಮುಲ್ ಕಬೀರ್ ನಲ್ಲಿ [2/156; ಹದೀಸ್ ಸಂಖ್ಯೆ: 1648] ಮತ್ತು ಅಲ್‌ಮುಘಜಮುಲ್ ಅವ್ತ ನಲ್ಲಿ [7/236; ಹದೀಸ್ ಸಂಖ್ಯೆ: 4377]. ಶುಬ್ಹ್ ಅಲ್‌ಅರ್ನಾಘತ್ ಸಹೀಹ್ ಇಬ್ನ್

8. ಕುಟುಂಬ ಸಂಬಂಧ ಚೋಡಣೆಯು ಶಿಕ್ಷೆಯಿಂದ ವಿನಾಯಿತಿ ನೀಡುತ್ತದೆ:

ಯಾಕೆಂದರೆ, ಕುಟುಂಬ ಸಂಬಂಧ ವಿಚ್ಛೇದನವು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಶಿಕ್ಷೆಗೆ ಕಾರಣವಾಗುತ್ತದೆ.

عَنْ أَبِي بَكْرَةَ رَضِيَ اللَّهُ عَنْهُ، قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «مَا مِنْ ذَنْبٍ أَجْدَرُ أَنْ يُعَجَّلَ اللَّهُ لِصَاحِبِهِ الْعُقُوبَةَ فِي الدُّنْيَا مَعَ مَا يَدَّخِرُ لَهُ فِي الْآخِرَةِ، مِنَ الْبَغْيِ وَقَطِيعَةِ الرَّحِمِ». [رواه أبو داود]

ಅಬೂ ಬಕ್ರಃ(رضي الله عنه)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ﷺ) ಹೇಳಿದರು: “ಪರಲೋಕದಲ್ಲಿ ಅಲ್ಲಾಹು ಶಿಕ್ಷೆಯನ್ನು ಕಾದಿರಿಸುವುದರೊಂದಿಗೆ ಇಹಲೋಕದಲ್ಲೇ ಅಲ್ಲಾಹು ಆತುರಪಟ್ಟು ಶಿಕ್ಷೆ ನೀಡುವ ಅರ್ಹತೆಯಿರುವ ಪಾಪಗಳು ಆಡಳಿತಗಾರರ ವಿರುದ್ಧ ಬಂಡೇಳುವುದು ಮತ್ತು ಕುಟುಂಬ ಸಂಬಂಧವನ್ನು ಕಡಿಯುವುದು.”  
(27)

ಹಿಬ್ಬಾನ್ ನ ತಖ್ರೀಜ್‌ನಲ್ಲಿ ಇದನ್ನು ಸಹೀಹ್ ಎಂದಿದ್ದಾರೆ. ಅಲ್‌ಅಲ್ಫಾನೀ ತಮ್ಮ ಸಹೀಹು ತ್ತರ್ಗೀಬಿ ವತ್ತರ್ಹೀಬ್ ನಲ್ಲಿ [2/669] ಇದನ್ನು ಸಹೀಹ್ ಎಂದಿದ್ದಾರೆ.

<sup>27</sup> ಅಬೂ ದಾವೂದ್ [4/276; ಹದೀಸ್ ಸಂಖ್ಯೆ: 4902]. ಅತ್ತಿಮೀದಿ [4/664; ಹದೀಸ್ ಸಂಖ್ಯೆ: 2511] ಅತ್ತಿಮೀದಿ ಇದನ್ನು ಹಸನ್ ಸಹೀಹ್ ಎಂದಿದ್ದಾರೆ. ಅಲ್‌ಬುಖಾರಿ ತಮ್ಮ ಅಲ್‌ಅದಬುಲ್ ಮುಫ್ತದ್ ನಲ್ಲಿ [1/147; ಹದೀಸ್ ಸಂಖ್ಯೆ: 67]. ಅಲ್‌ಅಲ್ಫಾನೀ ತಮ್ಮ ಸಿಲಿಲತುಲ್ ಅಹಾದೀಸಿ ಸಹೀಹಃ ದಲ್ಲಿ [917, 976] ಮತ್ತು ಸಹೀಹುಲ್ ಅದಬಿಲ್ ಮುಫ್ತದ್ ನಲ್ಲಿ [ಪುಟ 53] ಇದನ್ನು ಸಹೀಹ್ ಎಂದಿದ್ದಾರೆ.

عَنْ جُبَيْرِ بْنِ مُطْعِمٍ رَضِيَ اللَّهُ عَنْهُ عَنِ النَّبِيِّ صَلَّى اللَّهُ عَلَيْهِ وَسَلَّمَ أَنَّهُ قَالَ: «لَا يَدْخُلُ الْجَنَّةَ قَاطِعٌ» [متفق عليه]. يَعْنِي قَاطِعَ رَحِمٍ. وَفِي لَفْظِ أَبِي دَاوُدَ: «لَا يَدْخُلُ الْجَنَّةَ قَاطِعَ رَحِمٍ».

ಜುಬೈರ್ ಇಬ್ನ್ ಮುತ್ ಇಮ್(ﷺ)ರಿಂದ ವರದಿ: ಪ್ರವಾದಿ(ﷺ) ರವರು ಹೇಳಿದರು: “ಕಡಿಯುವವನು ಸ್ವರ್ಗ ಪ್ರವೇಶಿಸಲಾರ.” (28) ಅಂದರೆ ಕುಟುಂಬ ಸಂಬಂಧ ಕಡಿಯುವವನು. (29) ಅಬೂ ದಾವೂದ್ ವರದಿಯಲ್ಲಿ ಹೀಗಿದೆ: “ಕುಟುಂಬ ಸಂಬಂಧ ಕಡಿಯುವವನು ಸ್ವರ್ಗ ಪ್ರವೇಶಿಸಲಾರ.” (30)

عَنْ أَبِي هُرَيْرَةَ رَضِيَ اللَّهُ عَنْهُ، قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «إِنَّ اللَّهَ خَلَقَ الْخَلْقَ حَتَّى إِذَا فَرَعَ مِنْهُمْ قَامَتِ الرَّحِمُ فَقَالَتْ: هَذَا مَقَامُ الْعَائِدِ بِكَ مِنَ الْقَطِيعَةِ. قَالَ: نَعَمْ، أَمَا تَرْضَيْنَ أَنْ أَصِلَ مَنْ وَصَلَكَ وَأَقْطَعَ مَنْ قَطَعَكَ؟ قَالَتْ: بَلَى، يَا رَبِّ. قَالَ: فَهُوَ لِكَ». ثُمَّ قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: اقْرءُوا إِن شِئْتُمْ: { فَهَلْ عَسَيْتُمْ إِنْ تَوَلَّيْتُمْ أَنْ تُفْسِدُوا فِي الْأَرْضِ وَتَقَطَّعُوا أَرْحَامَكُمْ } [متفق عليه]

ಅಬೂ ಹುರೈರಃ(ﷺ)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ﷺ) ಹೇಳಿದರು: ಅಲ್ಲಾಹು ಸೃಷ್ಟಿಕಾರ್ಯವನ್ನು ಮುಗಿಸಿದಾಗ,

28 ಅಲ್-ಬುಖಾರಿ [7/95; ಹದೀಸ್ ಸಂಖ್ಯೆ: 5984]. ಮುಸ್ಲಿಂ [4/198]; ಹದೀಸ್ ಸಂಖ್ಯೆ: 2556]

29 ಮುಸ್ಲಿಂ ನಲ್ಲಿರುವ ಇನ್ನೊಂದು ವರದಿ [ಹದೀಸ್ ಸಂಖ್ಯೆ: 2556]

30 ಅಬೂ ದಾವೂದ್ [ಹದೀಸ್ ಸಂಖ್ಯೆ: 1696]

ಕುಟುಂಬ ಸಂಬಂಧವು ಎದ್ದು ನಿಂತು ಹೇಳಿತು: “ಕುಟುಂಬ ಸಂಬಂಧ ವಿಚ್ಛೇದನದ ಬಗ್ಗೆ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.” ಆಗ ಅಲ್ಲಾಹು ಹೇಳಿದನು: “ಸರಿ! ನಿನ್ನನ್ನು ಜೋಡಿಸುವವನನ್ನು ನಾನೂ ಜೋಡಿಸುವೆನು ಮತ್ತು ನಿನ್ನನ್ನು ಕಡಿಯುವವನನ್ನು ನಾನೂ ಕಡಿಯುವೆನು ಎಂಬುದು ನಿನಗೆ ತೃಪ್ತಿಕರವೇ?” ಕುಟುಂಬ ಸಂಬಂಧ ಹೇಳಿತು: “ಹೌದು! ಓ ನನ್ನ ರಬ್ಬೇ.” ಆಗ ಅಲ್ಲಾಹು ಹೇಳಿದನು: “ಹಾಗಾದರೆ ಅದು ನಿನಗಿರುವುದಾಗಿದೆ.” ನಂತರ ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: ನೀವು ಇಚ್ಛಿಸಿದರೆ ಈ ಆಯತ್ತನ್ನು ಓದಿರಿ: “ಇನ್ನು ನಿಮಗೆ ಅಧಿಕಾರ ಸಿಕ್ಕಿದರೆ ನೀವು ಭೂಮಿಯಲ್ಲಿ ಕ್ಷೋಭೆ ಮಾಡುತ್ತಲೂ ಕುಟುಂಬ ಸಂಬಂಧವನ್ನು ಕಡಿದು ಹಾಕುತ್ತಲೂ ಇರುವಿರಿ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅಂತಹವರ ಮೇಲೆ ಅಲ್ಲಾಹನ ಶಾಪವಿದೆ. ಅವರ ಶ್ರವಣಶಕ್ತಿ ಮತ್ತು ಅವರ ದೃಷ್ಟಿಯನ್ನು ಅಲ್ಲಾಹು ಕಿತ್ತುಹಾಕಿದ್ದಾನೆ.” [ಕುರ್ಆನ್ 47:22-24] (31)

عَنْ عَائِشَةَ رَضِيَ اللَّهُ عَنْهَا قَالَتْ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «الرَّحِمُ مُعَلَّقَةٌ بِالْعَرْشِ تَقُولُ: مَنْ وَصَلَنِي وَصَلَهُ اللَّهُ وَمَنْ قَطَعَنِي قَطَعَهُ اللَّهُ». [رواه مسلم]

ಆಯಿಶಾ(رضي الله عنها)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: “ಕುಟುಂಬ ಸಂಬಂಧವು ಅರ್ಶಿಗೆ (ಅಲ್ಲಾಹನ ಸಿಂಹಾಸನಕ್ಕೆ) ಅಂಟಿನಿಂತು, ನನ್ನನ್ನು ಜೋಡಿಸಿದವನನ್ನು ಅಲ್ಲಾಹು

31 ಅಲ್ಬುಖಾರಿ [7/96; ಹದೀಸ್ ಸಂಖ್ಯೆ: 5987]. ಮುಸ್ಲಿಂ [4/1980; ಹದೀಸ್ ಸಂಖ್ಯೆ: 2554]

ಜೋಡಿಸಲಿ, ನನ್ನನ್ನು ಕಡಿದವನನ್ನು ಅಲ್ಲಾಹು ಕಡಿಯಲಿ ಎನ್ನುತ್ತಿರುವುದು.”<sup>(32)</sup>

عَنْ عَبْدِ الرَّحْمَنِ بْنِ عَوْفٍ رَضِيَ اللَّهُ عَنْهُ، أَنَّهُ سَمِعَ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: «قَالَ اللَّهُ عَزَّ وَجَلَّ: أَنَا الرَّحْمَنُ، وَأَنَا خَلَقْتُ الرَّحِمَ، وَشَقَقْتُ لَهَا مِنْ اسْمِي، فَمَنْ وَصَلَهَا وَصَلْتُهُ وَمَنْ قَطَعَهَا بَتَّئْتُهَا». [رواه البخاري في الأدب المفرد]

ಅಬ್ದುರ್ರಹ್ಮಾನ್ ಇಬ್ನ್ ಔಫ್ (رضي الله عنه)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು (ﷺ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹು ಹೇಳುತ್ತಾನೆ: ನಾನು ಅರ್ರಹ್ಮಾನ್ (ಪರಮ ದಯಾಮಯ). ಅರ್ರಹಿಮ್ (ಕುಟುಂಬ ಸಂಬಂಧ) ಅನ್ನು ಸೃಷ್ಟಿಸಿದವನು ನಾನು. ನನ್ನ ಹೆಸರಿನಿಂದಲೇ ಅದಕ್ಕೆ ನಾನು ಹೆಸರು ನೀಡಿದ್ದೇನೆ. ಆದುದರಿಂದ ಅದನ್ನು ಜೋಡಿಸುವವರನ್ನು ನಾನೂ ಜೋಡಿಸುವೆನು, ಅದನ್ನು ಕಡಿಯುವವರನ್ನು ನಾನೂ ಕಡಿಯುವೆನು.”<sup>(33)</sup>

<sup>32</sup> ಮುಸ್ಲಿಂ [4/1981; ಹದೀಸ್ ಸಂಖ್ಯೆ: 2556]

<sup>33</sup> ಅಲ್ಬುಖಾರಿ ತಮ್ಮ ಅಲ್ಅದಬುಲ್ ಮುಫ್ದದ್ ನಲ್ಲಿ [ಪುಟ 33; ಹದೀಸ್ ಸಂಖ್ಯೆ: 53] ಅಬೂ ದಾವೂದ್ [2/133; ಹದೀಸ್ ಸಂಖ್ಯೆ: 1694] ಅತ್ತಿಮ್‌ದಿ [4/315; ಹದೀಸ್ ಸಂಖ್ಯೆ: 1907]. ಅಲ್ಅಲ್ಯಾನೀ ತಮ್ಮ ಸಿಲ್ಬಿಲತುಲ್ ಅಹಾದೀಸಿ ಸ್ಸಹೀಹ: ದಲ್ಲಿ [560] ಮತ್ತು ಸಹೀಹುಲ್ ಅದಬಿಲ್ ಮುಫ್ದದ್ ನಲ್ಲಿ [ಪುಟ 49] ಇದನ್ನು ಸಹೀಹ್ ಎಂದಿದ್ದಾರೆ.

عَنْ أَبِي هُرَيْرَةَ رَضِيَ اللَّهُ عَنْهُ، أَنَّ النَّبِيَّ صَلَّى اللَّهُ عَلَيْهِ وَسَلَّمَ قَالَ:  
«الرَّحِمُ شَجْنَةٌ مِنَ الرَّحْمَنِ، فَقَالَ اللَّهُ: مَنْ وَصَلَكَ وَصَلْتُهُ وَمَنْ  
قَطَعَكَ قَطَعْتُهُ.»

ಅಬೂ ಹುರೈರಃ(رضي الله عنه)ರಿಂದ ವರದಿ: ಪ್ರವಾದಿ(صلى الله عليه وسلم)ರವರು ಹೇಳಿದರು: “ಅರಹಿಮ್ (ಕುಟುಂಬ ಸಂಬಂಧ) ಎಂಬ ಹೆಸರು ಬಂದಿರುವುದು ಅರಹ್ಮಾನ್ ಎಂಬ ಅಲ್ಲಾಹನ ಹೆಸರಿನಿಂದ. ಆದುದರಿಂದ ಅಲ್ಲಾಹು ಹೇಳುತ್ತಾನೆ: ನಿನ್ನನ್ನು ಜೋಡಿಸಿದವನನ್ನು ನಾನೂ ಜೋಡಿಸುವೆನು ಮತ್ತು ನಿನ್ನನ್ನು ಕಡಿಯುವವನನ್ನು ನಾನೂ ಕಡಿಯುವೆನು.” (34)

عَنْ عَائِشَةَ رَضِيَ اللَّهُ عَنْهَا، عَنِ النَّبِيِّ صَلَّى اللَّهُ عَلَيْهِ وَسَلَّمَ قَالَ:  
«الرَّحِمُ شَجْنَةٌ، فَمَنْ وَصَلَهَا وَصَلْتُهُ وَمَنْ قَطَعَهَا قَطَعْتُهُ.»

ಆಯಿಶಾ(رضي الله عنها)ರಿಂದ ವರದಿ: ಪ್ರವಾದಿ(صلى الله عليه وسلم)ರವರು ಹೇಳಿದರು: “ಅರಹಿಮ್ (ಕುಟುಂಬ ಸಂಬಂಧ) ಎಂಬ ಹೆಸರು ಬಂದಿರುವುದು ಅರಹ್ಮಾನ್ ಎಂಬ ಹೆಸರಿನಿಂದ. ಆದುದರಿಂದ ಅದನ್ನು ಜೋಡಿಸುವವನನ್ನು ನಾನೂ ಜೋಡಿಸುವೆನು ಮತ್ತು ಅದನ್ನು ಕಡಿಯುವವನನ್ನು ನಾನೂ ಕಡಿಯುವೆನು.” (35)

34 ಅಲ್‌ಬುಖಾರಿ [ಹದೀಸ್ ಸಂಖ್ಯೆ: 5988]

35 ಅಲ್‌ಬುಖಾರಿ [ಹದೀಸ್ ಸಂಖ್ಯೆ: 5989]

عَنْ عَمْرِو بْنِ الْعَاصِ رَضِيَ اللَّهُ عَنْهُ قَالَ: سَمِعْتُ النَّبِيَّ صَلَّى اللَّهُ عَلَيْهِ وَسَلَّمَ جَهَارًا غَيْرَ سِرٍّ يَقُولُ: «إِنَّ آلَ أَبِي يَعْنِي فُلَانًا، لَيْسُوا بِأَوْلِيَائِي، إِنَّمَا وَلِيِّيَ اللَّهُ وَصَالِحُ الْمُؤْمِنِينَ. وَلَكِنْ لَهُمْ رَحِمٌ أَبْلُهَا بِبِلَالِهَا» يَعْنِي أَصْلَهَا بِصِلَتِهَا. [متفق عليه]

ಅಮ್ರ್ ಇಬ್ನುಲ್ ಆಸ್(ﷺ)ರಿಂದ ವರದಿ: ಪ್ರವಾದಿ(ﷺ)ರವರು ಉಚ್ಚಧ್ವನಿಯಲ್ಲಿ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಇಂತಿಂತಹವನ ಕುಟುಂಬದವರು ನನಗೆ ಆಪ್ತರಲ್ಲ. ನನ್ನ ಆಪ್ತರು ಅಲ್ಲಾಹ ಮತ್ತು ಸಜ್ಜನರಾದ ವಿಶ್ವಾಸಿಗಳು ಮಾತ್ರ. ಆದರೆ ನನಗೆ ಅವರೊಂದಿಗೆ ಕುಟುಂಬ ಸಂಬಂಧವಿದೆ. ಆ ಸಂಬಂಧವನ್ನು ನಾನು ಜೋಡಿಸುವೆನು.” (36)

ಅಬೂ ಹುರೈರಃ(رضي الله عنه)ರವರು ವರದಿ ಮಾಡಿದ ಒಂದು ಹದೀಸಿನಲ್ಲಿರುವಂತೆ “ತಮ್ಮ ಹತ್ತಿರದ ಸಂಬಂಧಿಗಳಿಗೆ ಎಚ್ಚರಿಕೆ ನೀಡಿರಿ” ಎಂಬ ಆಯತ್ ಅವತೀರ್ಣವಾದಾಗ, ಪ್ರವಾದಿ(ﷺ)ರವರು ಸಫಾ ಬೆಟ್ಟದ ಮೇಲೇರಿ ಕುರೈಶರನ್ನು ಕರೆದು ಒಟ್ಟುಗೂಡಿಸಿ ಹೇಳಿದರು:

«...يَا بَنِي هَاشِمٍ، أَنْقِذُوا أَنْفُسَكُمْ مِنَ النَّارِ، يَا بَنِي عَبْدِ الْمُطَّلِبِ، أَنْقِذُوا أَنْفُسَكُمْ مِنَ النَّارِ، يَا فَاطِمَةُ، أَنْقِذِي نَفْسَكَ مِنَ النَّارِ، فَإِنِّي لَا أَمْلِكُ لَكُمْ مِنَ اللَّهِ شَيْئًا، غَيْرَ أَنَّ لَكُمْ رَحِمًا سَابَلُهَا بِبِلَالِهَا».

[رواه مسلم]

36 ಅಲ್ಬುಖಾರಿ [ಹದೀಸ್ ಸಂಖ್ಯೆ: 5990]. ಮುಸ್ಲಿಂ [ಹದೀಸ್ ಸಂಖ್ಯೆ: 215]

“ಓ ಹಾಶಿಂ ಸಂತತಿಗಳೇ! ನಿಮ್ಮನ್ನು ನೀವೇ ನರಕಾಗ್ನಿಯಿಂದ ರಕ್ಷಿಸಿರಿ. ಓ ಅಬ್ದುಲ್ ಮುತ್ತಲಿಬ್ ಸಂತತಿಗಳೇ! ನಿಮ್ಮನ್ನು ನೀವೇ ನರಕಾಗ್ನಿಯಿಂದ ರಕ್ಷಿಸಿರಿ. ಓ ಫಾತಿಮಾ! ನಿನ್ನನ್ನು ನೀನೇ ನರಕಾಗ್ನಿಯಿಂದ ರಕ್ಷಿಸು. ಅಲ್ಲಾಹನಿಗೆ ವಿರುದ್ಧವಾಗಿ ನಿಮಗೆ ಏನಾದರೂ ಕೊಡಲು ನನಗೆ ಸಾಧ್ಯವಿಲ್ಲ. ಆದರೆ ನನಗೆ ನಿಮ್ಮೊಂದಿಗೆ ಕುಟುಂಬ ಸಂಬಂಧವಿದೆ. ಅದನ್ನು ನಾನು ಜೋಡಿಸುವೆನು.” (37)

9. ಕುಟುಂಬ ಸಂಬಂಧವನ್ನು ಪೂರ್ಣ ರೀತಿಯಲ್ಲಿ ಜೋಡಿಸುವುದು ಎಂದರೆ ಕಡಿದು ಹೋದ ಸಂಬಂಧವನ್ನು ಜೋಡಿಸುವುದು. ಇದು ಸಹಾಯ ಲಭ್ಯವಾಗಲು ಕಾರಣವಾಗುತ್ತದೆ:

عَنْ أَبِي هُرَيْرَةَ رَضِيَ اللَّهُ عَنْهُ، أَنَّ رَجُلًا قَالَ: يَا رَسُولَ اللَّهِ! إِنَّ لِي قَرَابَةً، أَصْلُهُمْ وَيَقْطَعُونِي، وَأَحْسِنُ إِلَيْهِمْ وَيُسَيِّئُونَ إِلَيَّ، وَأَحْلُمُ عَنْهُمْ وَيَجْهَلُونَ عَنِّي، فَقَالَ: «لَئِنْ كُنْتَ كَمَا قُلْتَ فَكَأَنَّمَا تَسْفُهُمُ الْمَلَّ، وَلَا يَزَالُ مَعَكَ مِنَ اللَّهِ ظَهْرٌ عَلَيْهِمْ مَا دُمْتَ عَلَى ذَلِكَ». [رواه مسلم]

ಅಬೂ ಹುರೈರಾ(رضي الله عنه)ರಿಂದ ವರದಿ: ಒಬ್ಬ ವ್ಯಕ್ತಿ ಹೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಕೆಲವು ಸಂಬಂಧಿಕರಿದ್ದಾರೆ. ನಾನು ಅವರೊಂದಿಗೆ ಸಂಬಂಧ ಜೋಡಿಸಲು ಯತ್ನಿಸುವಾಗ ಅವರು ನನ್ನೊಂದಿಗೆ ಸಂಬಂಧ ಕಡಿಯುತ್ತಾರೆ. ನಾನು ಅವರಿಗೆ ಒಳ್ಳೆಯದನ್ನು ಮಾಡುವಾಗ ಅವರು ನನಗೆ ಕೆಟ್ಟದ್ದನ್ನು ಮಾಡುತ್ತಾರೆ. ನಾನು ಅವರೊಂದಿಗೆ ವಿವೇಕದಿಂದ ವರ್ತಿಸುವಾಗ ಅವರು ನನ್ನೊಂದಿಗೆ ಅವಿವೇಕತನದಿಂದ ವರ್ತಿಸುತ್ತಾರೆ.” ಆಗ ಪ್ರವಾದಿ(ﷺ)ರವರು

37 ಮುಸ್ಲಿಂ [ಹದೀಸ್ ಸಂಖ್ಯೆ: 204]



ಹೇಳಿದರು: “ನಿನ್ನ ಸ್ಥಿತಿಯು ನೀನು ಹೇಳುವಂತೆಯೇ ಇರುವುದಾದರೆ, ನೀನು ಅವರಿಗೆ ಬಿಸಿ ಬೂದಿಯನ್ನು ತಿನ್ನಿಸುತ್ತಿರುವೆ. (ಅಂದರೆ ನಿನ್ನ ಈ ವರ್ತನೆಯಿಂದ ಅವರಿಗೆ ಬಿಸಿ ಬೂದಿ ತಿಂದ ಅನುಭವವಾಗುತ್ತಿದೆ). ನೀನು ಈ ಸ್ಥಿತಿಯಲ್ಲೇ ಇರುವ ತನಕ ನಿನ್ನ ಜೊತೆಯಲ್ಲಿ ಅಲ್ಲಾಹನ ಕಡೆಯ ಒಬ್ಬ ಸಹಾಯಕನು ಇದ್ದೇ ಇರುತ್ತಾನೆ.”<sup>(38)</sup>

عَنْ عَبْدِ اللَّهِ بْنِ عَمْرٍو عَنِ النَّبِيِّ صَلَّى اللَّهُ عَلَيْهِ وَسَلَّمَ قَالَ: «لَيْسَ الْوَاصِلُ بِالْمُكَافِي، وَلَكِنَّ الْوَاصِلَ الَّذِي إِذَا قُطِعَتْ رَحْمَتُهُ وَصَلَهَا».

[رواه البخاري]

ಅಬ್ದುಲ್ಲಾಹ್ ಇಬ್ನ್ ಅಮ್ರ್(ؓ)ರಿಂದ ವರದಿ: ಪ್ರವಾದಿ(ﷺ)ರವರು ಹೇಳಿದರು: “ಕುಟುಂಬ ಸಂಬಂಧ ಜೋಡಿಸುವವನು ಸಮಾನವಾಗಿ ವರ್ತಿಸುವವನಲ್ಲ. ಬದಲಾಗಿ ಕುಟುಂಬ ಸಂಬಂಧ ಕಡಿಯಲ್ಪಟ್ಟಾಗ ಅದನ್ನು ಜೋಡಿಸುವವನೇ (ನಿಜವಾದ) ಕುಟುಂಬ ಸಂಬಂಧ ಜೋಡಕ.”<sup>(39)</sup>

ಈ ಹದೀಸಿನಲ್ಲಿ ಹೇಳಲಾದ ಕುಟುಂಬ ಸಂಬಂಧ ಜೋಡಕ ಪೂರ್ಣ ರೂಪದಲ್ಲಿ ಕುಟುಂಬ ಸಂಬಂಧ ಜೋಡಿಸುವವನು. ಸಮಾನವಾಗಿ ವರ್ತಿಸುವುದು ಕೂಡ ಒಂದು ರೀತಿಯಲ್ಲಿ ಕುಟುಂಬ ಸಂಬಂಧ ಜೋಡಣೆಯಾಗಿದೆ. ಒಬ್ಬ ವ್ಯಕ್ತಿ ಕುಟುಂಬ ಸಂಬಂಧ ಜೋಡಿಸುವುದಿಲ್ಲ ಎನ್ನುವುದು ಆತ ಕುಟುಂಬ ಸಂಬಂಧ ಕಡಿದಿದ್ದಾನೆ ಎನ್ನುವುದಕ್ಕೆ ಪುರಾವೆಯಲ್ಲ. ಒಟ್ಟಿನಲ್ಲಿ, ಕುಟುಂಬ ಸಂಬಂಧದ ವಿಷಯದಲ್ಲಿ ಜನರನ್ನು ಮೂರು ವಿಧವಾಗಿ ವಿಂಗಡಿಸಬಹುದು:

<sup>38</sup> ಮುಸ್ಲಿಂ [4/1982; ಹದೀಸ್ ಸಂಖ್ಯೆ: 2558]

<sup>39</sup> ಅಲ್ಬುಖಾರಿ [7/97; ಹದೀಸ್ ಸಂಖ್ಯೆ: 5991]

1. ಕುಟುಂಬ ಸಂಬಂಧವನ್ನು ಪೂರ್ಣ ರೀತಿಯಲ್ಲಿ ಜೋಡಿಸುವವನು. (ಅಂದರೆ ಈತ ತನ್ನ ಸಂಬಂಧಿಕರಿಗೆ ಒಳ್ಳೆಯನ್ನು ಮಾಡುತ್ತಾನೆ. ಅವರನ್ನು ಸಂದರ್ಶಿಸುತ್ತಾನೆ. ಅವರಿಗೆ ಸಹಾಯ ಮಾಡುತ್ತಾನೆ. ಅವರ ಕ್ಷೇಮ ವಿಚಾರಿಸುತ್ತಾನೆ. ಇತ್ಯಾದಿ ಕುಟುಂಬ ಸಂಬಂಧ ಜೋಡಿಸಬೇಕಾದ ಎಲ್ಲವನ್ನೂ ಮಾಡುತ್ತಾನೆ. ಆದರೆ ಇದಕ್ಕೆ ಬದಲಿಯಾಗಿ ಈತ ಇಂತಹದೇ ವರ್ತನೆಯನ್ನು ತನ್ನ ಸಂಬಂಧಿಕರಿಂದ ನಿರೀಕ್ಷಿಸುವುದಿಲ್ಲ. ಅವರು ತನಗೆ ಕೆಟ್ಟದ್ದನ್ನು ಮಾಡಿದರೂ, ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರೂ ಈತ ಅವರೊಂದಿಗೆ ಉತ್ತಮವಾಗಿಯೇ ವರ್ತಿಸುತ್ತಾನೆ.) ಇಂತಹವನನ್ನು ವಾಸಿಲ್ ಎಂದು ಕರೆಯಲಾಗುತ್ತದೆ.

2. ಸಮಾನವಾಗಿ ವರ್ತಿಸುವವನು. (ಅಂದರೆ ಈತ ತನ್ನ ಸಂಬಂಧಿಕರಿಗೆ ಒಳ್ಳೆಯನ್ನು ಮಾಡುತ್ತಾನೆ. ಅವರನ್ನು ಸಂದರ್ಶಿಸುತ್ತಾನೆ. ಅವರಿಗೆ ಸಹಾಯ ಮಾಡುತ್ತಾನೆ. ಅವರ ಕ್ಷೇಮ ವಿಚಾರಿಸುತ್ತಾನೆ. ಇತ್ಯಾದಿ ಕುಟುಂಬ ಸಂಬಂಧ ಜೋಡಿಸಬೇಕಾದ ಎಲ್ಲವನ್ನೂ ಮಾಡುತ್ತಾನೆ. ಆದರೆ ಅವರು ಕೂಡ ತನ್ನೊಂದಿಗೆ ಹೀಗೆಯೇ ವರ್ತಿಸಬೇಕೆಂದು ನಿರೀಕ್ಷಿಸುತ್ತಾನೆ. ಅವರು ತನ್ನೊಂದಿಗೆ ಹೀಗೆಯೇ ವರ್ತಿಸದಿದ್ದರೆ ಈತ ಅವರೊಂದಿಗೆ ಉತ್ತಮವಾಗಿ ವರ್ತಿಸುವುದನ್ನು ಬಿಟ್ಟುಬಿಡುತ್ತಾನೆ. ಅಂದರೆ ತನ್ನ ಸಂಬಂಧಿಕರು ತನ್ನೊಂದಿಗೆ ಉತ್ತಮವಾಗಿ ವರ್ತಿಸಿದರೆ ಮಾತ್ರ ಈತ ಅವರೊಂದಿಗೆ ಉತ್ತಮವಾಗಿ ವರ್ತಿಸುತ್ತಾನೆ.) ಇಂತಹವನನ್ನು ಮುಕಾಫಿಲ್ ಎಂದು ಕರೆಯಲಾಗುತ್ತದೆ.

3. ಕುಟುಂಬ ಸಂಬಂಧವನ್ನು ಪೂರ್ಣ ರೂಪದಲ್ಲಿ ಕಡಿಯುವವನು. (ಅಂದರೆ ಈತ ತನ್ನ ಸಂಬಂಧಿಕರಿಗೆ ಒಳ್ಳೆಯನ್ನು ಮಾಡುವುದಿಲ್ಲ. ಅವರನ್ನು ಸಂದರ್ಶಿಸುವುದಿಲ್ಲ. ಅವರಿಗೆ ಸಹಾಯ ಮಾಡುವುದಿಲ್ಲ. ಅವರ ಕ್ಷೇಮ ವಿಚಾರಿಸುವುದಿಲ್ಲ. ಕುಟುಂಬ ಸಂಬಂಧ ಜೋಡಿಸಬೇಕಾದ ಏನನ್ನೂ ಮಾಡುವುದಿಲ್ಲ. ಅವರು ತನಗೆ

ಒಳ್ಳೆಯದನ್ನು ಮಾಡಿದರೂ, ತನ್ನೊಂದಿಗೆ ಒಳ್ಳೆಯದಾಗಿ ವರ್ತಿಸಿದರೂ ಈತ ಅವರೊಂದಿಗೆ ಕೆಟ್ಟದಾಗಿ ವರ್ತಿಸುತ್ತಾನೆ. ಅವರೊಂದಿಗಿನ ಸಂಬಂಧವನ್ನು ಕಡಿಯುತ್ತಾನೆ). ಇಂತಹವನನ್ನು ಕಾತಿಲ್ ಎಂದು ಕರೆಯಲಾಗುತ್ತದೆ.

10. ಕುಟುಂಬ ಸಂಬಂಧ ಜೋಡಿಸುವುದು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವ ವಿಶ್ವಾಸಿಗಳ ಗುಣ:

عَنْ أَبِي هُرَيْرَةَ رَضِيَ اللَّهُ عَنْهُ، عَنِ النَّبِيِّ صَلَّى اللَّهُ عَلَيْهِ وَسَلَّمَ قَالَ: «مَنْ كَانَ يُؤْمِنُ بِاللَّهِ وَالْيَوْمِ الْآخِرِ فَلْيُكْرِمْ صَيفَهُ، مَنْ كَانَ يُؤْمِنُ بِاللَّهِ وَالْيَوْمِ الْآخِرِ فَلْيَصِلْ رَحْمَهُ، مَنْ كَانَ يُؤْمِنُ بِاللَّهِ وَالْيَوْمِ الْآخِرِ فَلْيَقُلْ خَيْرًا أَوْ لِيَصْمُتْ». [متفق عليه] وفي لفظ مسلم: «مَنْ كَانَ يُؤْمِنُ بِاللَّهِ وَالْيَوْمِ الْآخِرِ فَلْيُكْرِمْ جَارَهُ». وفي لفظ: «فَلَا يُؤْذِي جَارَهُ، مَنْ كَانَ يُؤْمِنُ بِاللَّهِ وَالْيَوْمِ الْآخِرِ فَلْيُكْرِمْ صَيفَهُ، مَنْ كَانَ يُؤْمِنُ بِاللَّهِ وَالْيَوْمِ الْآخِرِ فَلْيَقُلْ خَيْرًا أَوْ لِيَسْكُتْ».

ಅಬೂ ಹುರೈರಃ(رضي الله عنه)ರಿಂದ ವರದಿ: ಪ್ರವಾದಿ(ﷺ)ರವರು ಹೇಳಿದರು: “ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ ಅತಿಥಿಯನ್ನು ಗೌರವಿಸಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ಕುಟುಂಬ ಸಂಬಂಧವನ್ನು ಜೋಡಿಸಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ಒಳ್ಳೆಯದನ್ನೇ ಮಾತನಾಡಲಿ ಅಥವಾ ಮೌನವಾಗಿರಲಿ.” ಮುಸ್ಲಿಂರ ವರದಿಯಲ್ಲಿ: “ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ

ನೆರೆಯವನನ್ನು ಗೌರವಿಸಲಿ.” ಇನ್ನೊಂದು ವರದಿಯಲ್ಲಿ: “ತನ್ನ ನೆರೆಯವನಿಗೆ ಕಿರುಕುಳ ಕೊಡದಿರಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ ಅತಿಥಿಯನ್ನು ಗೌರವಿಸಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ಒಳ್ಳೆಯದನ್ನೇ ಮಾತನಾಡಲಿ. ಅಥವಾ ಸುಮ್ಮನಿರಲಿ.” (40)

**11. ಕುಟುಂಬ ಸಂಬಂಧ ಜೋಡಿಸುವುದು ಕರ್ಮಗಳು**  
ಸ್ವೀಕಾರವಾಗಲು ಕಾರಣವಾಗುತ್ತದೆ:

عَنْ أَبِي هُرَيْرَةَ رَضِيَ اللَّهُ عَنْهُ قَالَ: سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: «إِنَّ أَعْمَالَ بَنِي آدَمَ تُعْرَضُ كُلَّ خَمِيسٍ لَيْلَةَ الْجُمُعَةِ فَلَا يُقْبَلُ عَمَلٌ قَاطِعٌ رَحِمٍ». [رواه أحمد]

ಅಬೂ ಹುರೈರಃ(رضي الله عنه)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು(ﷺ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಪ್ರತಿ ಗುರುವಾರ, ಅಂದರೆ ಶುಕ್ರವಾರ ರಾತ್ರಿ, ಆದಂ ಸಂತತಿಗಳ ಕರ್ಮಗಳನ್ನು ಅಲ್ಲಾಹನ ಮುಂದೆ ಪ್ರದರ್ಶಿಸಲಾಗುವುದು. ಆಗ ಕುಟುಂಬ ಸಂಬಂಧ ಕಡಿದವನ ಕರ್ಮವನ್ನು ಅಲ್ಲಾಹು ಸ್ವೀಕರಿಸುವುದಿಲ್ಲ.” (41)

<sup>40</sup> ಅಲ್-ಬುಖಾರಿ [ಹದೀಸ್ ಸಂಖ್ಯೆ: 6138] ಮುಸ್ಲಿಂ [ಹದೀಸ್ ಸಂಖ್ಯೆ: 47]

<sup>41</sup> ಅಹ್ಮದ್ ತಮ್ಮ ಮುಸ್ನದ್ ನಲ್ಲಿ [16/191 ಹದೀಸ್ ಸಂಖ್ಯೆ: 10272] ಅಲ್-ಹೈಸಮೀ ತಮ್ಮ ಮಜ್ಲೂ ರುಫ್ಫಾಇನ್ ನಲ್ಲಿ [8/151] ಹೇಳುತ್ತಾರೆ: ಇದನ್ನು ಅಹ್ಮದ್ ವರದಿ ಮಾಡಿದ್ದಾರೆ. ಇದರ ವರದಿಗಾರರು ವಿಶ್ವಾಸಯೋಗ್ಯರು. ಅಲ್-ಅಲ್ಬಾನೀ ತಮ್ಮ ಸಹೀಹು ತ್ರಗೀಬಿ ವತ್ತರ್ಫಿಬ್ ನಲ್ಲಿ [2/674] ಇದನ್ನು ಸಹೀಹ್ ಎಂದಿದ್ದಾರೆ.

12. ಕುಟುಂಬ ಸಂಬಂಧ ಜೋಡಣೆಯು ಸ್ವಸ್ಥ ಬುದ್ಧಿಯುಳ್ಳ ಜನರ ಗುಣ. ಅಲ್ಲಾಹು ಅವರನ್ನು ಮತ್ತು ಅವರ ಪ್ರೀತಿಪಾತ್ರರನ್ನು ಸ್ವರ್ಗದಲ್ಲಿ ಒಟ್ಟುಗೂಡಿಸುವನು:

﴿ أَفَمَنْ يَعْلَمُ أَنَّمَا أُنزِلَ إِلَيْكَ مِنْ رَبِّكَ الْحَقُّ كَمَنْ هُوَ أَعْمَىٰ ﴿١٩﴾  
 إِنَّمَا يَتَذَكَّرُ أُولُو الْأَلْبَابِ ﴿٢٠﴾ الَّذِينَ يُوفُونَ بِعَهْدِ اللَّهِ وَلَا يَنْقُضُونَ  
 الْمِيثَاقَ ﴿٢١﴾ وَالَّذِينَ يَصِلُونَ مَا أَمَرَ اللَّهُ بِهِ أَنْ يُوصَلَ وَيَخْشَوْنَ  
 رَبَّهُمْ وَيَخَافُونَ سُوءَ الْحِسَابِ ﴿٢٢﴾ ﴾ [الرعد: 19-21]

“ತಮಗೆ ತಮ್ಮ ರಬ್ಬಿನ ಕಡೆಯಿಂದ ಅವತೀರ್ಣಗೊಂಡಿರುವ ಸಂದೇಶವು ಸತ್ಯವೆಂದು ಅರಿತಿರುವವನು ಕುರುಡನಂತೆ ಆಗುವನೇ? ಬುದ್ಧಿವಂತರಲ್ಲದೆ ಇನ್ನಾರೂ ಹಿತವಚನಗಳನ್ನು ಸ್ವೀಕರಿಸಲಾರರು. ಅವರು ಅಲ್ಲಾಹನ ಕರಾರನ್ನು ಈಡೇರಿಸುತ್ತಾರೆ ಮತ್ತು ಕರಾರನ್ನು ಉಲ್ಲಂಘಿಸುವುದಿಲ್ಲ. ಅಲ್ಲಾಹು ಜೋಡಿಸಲು ಆದೇಶಿಸಿರುವುದನ್ನು ಅವರು ಜೋಡಿಸುತ್ತಾರೆ. ಅವರು ತಮ್ಮ ರಬ್ಬನ್ನು ಭಯಪಡುತ್ತಾರೆ ಮತ್ತು ತೀವ್ರ ವಿಚಾರಣೆಯ ಬಗ್ಗೆ ಹೆದರುತ್ತಾರೆ.” [ಕುರ್ಆನ್ 13:19-21]

ಇಬ್ನ್ ಕಸೀರ್ (رحمته) ಹೇಳುತ್ತಾರೆ:

مِنْ صَلَاةِ الْأَرْحَامِ وَالْإِحْسَانِ إِلَيْهِمْ، وَإِلَى الْفُقَرَاءِ وَالْمَحَاوِجِ، وَبَدَلِ  
 الْمَعْرُوفِ.

“ಅಲ್ಲಾಹು ಜೋಡಿಸಲು ಆದೇಶಿಸಿದ್ದನ್ನು ಜೋಡಿಸುವುದು ಎಂದರೆ ಕುಟುಂಬ ಸಂಬಂಧ ಜೋಡಿಸುವುದು, ಸಂಬಂಧಿಕರಿಗೆ, ಬಡವರಿಗೆ ಮತ್ತು ಅಗತ್ಯವುಳ್ಳವರಿಗೆ ಸಹಾಯ ಮಾಡುವುದು.” (42)

13. ಕುಟುಂಬ ಸಂಬಂಧ ಜೋಡಿಸುವುದು ಶಾಪದಿಂದ ಪಾರಾಗಲು ಮತ್ತು ನರಕಾಗ್ನಿಯಿಂದ ರಕ್ಷೆಹೊಂದಲು ಕಾರಣವಾಗುತ್ತದೆ:

﴿وَالَّذِينَ يَنْقُضُونَ عَهْدَ اللَّهِ مِنْ بَعْدِ مِيثَاقِهِ وَيَقْطَعُونَ مَا أَمَرَ اللَّهُ بِهِ أَنْ يُوصَلَ وَيُفْسِدُونَ فِي الْأَرْضِ أُولَٰئِكَ لَهُمُ اللَّعْنَةُ وَلَهُمْ سُوءُ الدَّارِ ۝٢٥﴾ [الرعد: 25].

“ಅಲ್ಲಾಹನ ಬಲಿಷ್ಠ ಕರಾರನ್ನು ಉಲ್ಲಂಘಿಸುವವರು, ಅಲ್ಲಾಹು ಜೋಡಿಸಲು ಆದೇಶಿಸಿದ್ದನ್ನು ಕಡಿದು ಹಾಕುವವರು ಮತ್ತು ಭೂಮಿಯಲ್ಲಿ ಕ್ಷೋಭೆ ಮಾಡುವವರು. ಅವರಿಗೆ ಶಾಪವಿದೆ ಮತ್ತು ಕೆಟ್ಟ ಭವನವಿದೆ (ನರಕಾಗ್ನಿಯಿದೆ).” [ಕುರ್ಆನ್ 13:25]

14. ಕುಟುಂಬ ಸಂಬಂಧಿಕರಿಗೆ ದಾನ ಮಾಡಿದರೆ ಎರಡು ಪ್ರತಿಫಲವಿದೆ. ಒಂದು ದಾನಧರ್ಮ ಮಾಡಿದ ಫಲ. ಇನ್ನೊಂದು ಕುಟುಂಬ ಸಂಬಂಧ ಜೋಡಿಸಿದ ಪ್ರತಿಫಲ:

عَنْ سُلَيْمَانَ بْنِ عَامِرٍ الضَّبِّيِّ رَضِيَ اللَّهُ عَنْهُ قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «الصَّدَقَةُ عَلَى الْمُسْكِينِ صَدَقَةٌ، وَالصَّدَقَةُ عَلَى ذِي الرَّحِمِ اثْنَتَانِ، صَدَقَةٌ وَصِلَةٌ». [رواه أحمد]

42 ತಪ್ಪೀರುಲ್ ಕುರ್ಆನಿಲ್ ಅಝೀಂ [ಪುಟ: 705]

ಸುಲೈಮಾನ್ ಇಬ್ನ್ ಆಮಿರ್ ಅದ್ಬಬೀ(ﷺ)ರಿಂದ ವರದಿ:  
ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: “ಬಡವರಿಗೆ  
ದಾನಧರ್ಮ ಮಾಡಿದರೆ ದಾನಧರ್ಮ ಮಾಡಿದ ಪ್ರತಿಫಲ ಮಾತ್ರ  
ಸಿಗುತ್ತದೆ. ಆದರೆ ಕುಟುಂಬ ಸಂಬಂಧಿಕರಿಗೆ ದಾನಧರ್ಮ ಮಾಡಿದರೆ  
ಎರಡು ಪ್ರತಿಫಲವಿದೆ. ದಾನಧರ್ಮ ಮಾಡಿದ ಫಲ ಮತ್ತು ಕುಟುಂಬ  
ಸಂಬಂಧ ಜೋಡಿಸಿದ ಪ್ರತಿಫಲ.” (43)

### 15. ಸಂಬಂಧ ಜೋಡಿಸಬೇಕೆಂದು ಆದೇಶಿಸಲಾಗಿರುವ ಸಂಬಂಧಿಕರು:

ಸಂಬಂಧ ಜೋಡಿಸಬೇಕೆಂದು ಆದೇಶಿಸಲಾಗಿರುವ ಕುಟುಂಬ  
ಸಂಬಂಧಿಕರು: ತಂದೆ ತಾಯಿ, ಅವರ ತಂದೆ ತಾಯಿ, ಅವರ ತಂದೆ  
ತಾಯಿ ಹೀಗೆ ಕೊನೆಯ ವರೆಗೆ. ಮಕ್ಕಳು, ಅವರ ಮಕ್ಕಳು, ಅವರ  
ಮಕ್ಕಳು ಹೀಗೆ ಕೊನೆಯವರೆಗೆ. ಸಹೋದರ ಸಹೋದರಿಯರು, ಅವರ  
ಮಕ್ಕಳು. ತಂದೆಯ ಸಹೋದರ ಸಹೋದರಿಯರು, ಅವರ ಮಕ್ಕಳು.  
ತಾಯಿಯ ಸಹೋದರ ಸಹೋದರಿಯರು, ಅವರ ಮಕ್ಕಳು.

عَنْ أَبِي هُرَيْرَةَ رَضِيَ اللَّهُ عَنْهُ قَالَ: قَالَ رَسُولُ اللَّهِ! مَنْ أَحَقُّ  
بِحُسْنِ الصُّحْبَةِ؟ قَالَ: «أُمَّكَ، ثُمَّ أُمَّكَ، ثُمَّ أَبُوكَ، ثُمَّ أَدْنَاكَ،  
[متفق عليه].»

ಅಬೂ ಹುರೈರಃ(ﷺ)ರಿಂದ ವರದಿ: ಒಮ್ಮೆ ಒಬ್ಬ ವ್ಯಕ್ತಿ ಕೇಳಿದರು:  
“ಓ ಅಲ್ಲಾಹನ ಸಂದೇಶವಾಹಕರೇ! ಉತ್ತಮ ಸಹವರ್ತಿತ್ವ ತೋರಲು

<sup>43</sup> ಅಹ್ಮದ್ ತಮ್ಮ ಮುಸ್ನದ್ ನಲ್ಲಿ [2/17, 18, 214], ಅತ್ತಿಮ್‌ದಿ [3/38; ಹದೀಸ್ ನಂ. 658],  
ಅನ್‌ನಾಃ [ಹದೀಸ್ ಸಂಖ್ಯೆ: 2582], ಇಬ್ನ್ ಮಾಜ ನಲ್ಲಿ [ಹದೀಸ್ ಸಂಖ್ಯೆ: 1844] ಅಲ್‌ಅಲ್ಲಾಬೀ  
ತಮ್ಮ ಸಹೀಹು ಸುನನಿ ತ್ರಿಮ್‌ದಿ ನಲ್ಲಿ [1/202] ಇದನ್ನು ಸಹೀಹ್ ಎಂದಿದ್ದಾರೆ.

ಅತ್ಯಂತ ಅರ್ಹವಾಗಿರುವ ವ್ಯಕ್ತಿ ಯಾರು?” ಪ್ರವಾದಿ(ﷺ)ರವರು ಹೇಳಿದರು: “ನಿನ್ನ ತಾಯಿ. ನಂತರ ನಿನ್ನ ತಾಯಿ. ನಂತರ ನಿನ್ನ ತಾಯಿ. ನಂತರ ನಿನ್ನ ತಂದೆ. ನಂತರ ನಿನ್ನ ಹತ್ತಿರದ ಸಂಬಂಧಿಕರು.” (44)

**16. ಕುಟುಂಬ ಸಂಬಂಧ ಜೋಡಣೆಯು ಅಗತ್ಯಕ್ಕನುಸಾರ ಹಲವು ವಿಧದಲ್ಲಿ:**

ಕುಟುಂಬ ಸಂಬಂಧಿಕರಲ್ಲಿ ಹಣದ ಅಗತ್ಯವುಳ್ಳವರು ಇದ್ದರೆ ಅವರಿಗೆ ಹಣ ಕೊಡುವ ಮೂಲಕ, ಕುಟುಂಬ ಸಂಬಂಧಿಕರಿಗೆ ಉಡುಗೊರೆ ಕೊಡುವ ಮೂಲಕ, ಅವರನ್ನು ಪ್ರೀತಿಸುವ ಮೂಲಕ, ಅಗತ್ಯ ಸಂದರ್ಭಗಳಲ್ಲಿ ಅವರಿಗೆ ಸಹಾಯ ಸಹಕಾರಗಳನ್ನು ಮಾಡುವ ಮೂಲಕ, ಅವರಿಗೆ ಸಲಹೆ ನೀಡುವ ಮೂಲಕ, ಅವರಿಂದ ಕಷ್ಟಗಳನ್ನು ದೂರ ಮಾಡುವ ಮೂಲಕ, ಅವರೊಂದಿಗೆ ನ್ಯಾಯ ಪಾಲಿಸುವ ಮೂಲಕ, ಅವರನ್ನು ಕಾಣುವಾಗ ಮಂದಹಾಸ ಬೀರುವ ಮೂಲಕ, ಅವರ ಕಡ್ಡಾಯ ಹಕ್ಕುಗಳನ್ನು ಪೂರೈಸುವ ಮೂಲಕ, ಅವರಿಗೆ ಪ್ರಾರ್ಥಿಸುವ ಮೂಲಕ, ಅವರ ಕ್ಷೇಮ ಸಮಾಚಾರಗಳನ್ನು ವಿಚಾರಿಸುವ ಮೂಲಕ, ಅವರಿಂದ ಏನಾದರೂ ತಪ್ಪು ಸಂಭವಿಸಿದರೆ ಕ್ಷಮಿಸುವ ಮೂಲಕ ಮತ್ತು ಅದನ್ನು ದೊಡ್ಡ ವಿಷಯವನ್ನಾಗಿ ಮಾಡದಿರುವ ಮೂಲಕ, ಅವರನ್ನು ಸಂದರ್ಶಿಸುವ ಮೂಲಕ, ಅವರಿಗೆ ಉತ್ತಮ ಶಿಫಾರಸು ಮಾಡುವ ಮೂಲಕ ಇತ್ಯಾದಿ ಕುಟುಂಬ ಸಂಬಂಧವನ್ನು ಜೋಡಿಸಬಹುದು. ಒಟ್ಟಿನಲ್ಲಿ, ಉತ್ತಮವಾದುದು ಏನೆಲ್ಲ ಇದೆಯೋ ಅವೆಲ್ಲವನ್ನು ಅವರಿಗೆ ಮಾಡುವುದು ಮತ್ತು ಕೆಟ್ಟದ್ದು ಏನೆಲ್ಲ ಇದೆಯೋ

44 ಅಲ್‌ಬುಖಾರಿ [7/91; ಹದೀಸ್ ಸಂಖ್ಯೆ: 5971] ಮುಸ್ಲಿಂ [4/1974; ಹದೀಸ್ ಸಂಖ್ಯೆ: 2548]



ಅವೆಲ್ಲವನ್ನೂ ಅವರಿಂದ ತಡೆಗಟ್ಟುವುದನ್ನು ಕುಟುಂಬ ಸಂಬಂಧ ಜೋಡಣೆ ಎನ್ನಬಹುದು. (45)

ಕುಟುಂಬ ಸಂಬಂಧ ಜೋಡಣೆಯ ಎಲ್ಲ ವಿಧಗಳನ್ನು ಒಳಗೊಂಡಿರುವ ಆಯತ್ ಹೀಗಿದೆ:

﴿ إِنَّ اللَّهَ يَأْمُرُ بِالْعَدْلِ وَالْإِحْسَانِ وَإِيتَايَ ذِي الْقُرْبَىٰ وَيَنْهَىٰ  
عَنِ الْفَحْشَاءِ وَالْمُنْكَرِ وَالْبَغْيِ يَعِظُكُمْ لَعَلَّكُمْ تَذَكَّرُونَ ﴿٩٠﴾ ﴾  
[النحل: 90]

“ಖಂಡಿತವಾಗಿಯೂ ಅಲ್ಲಾಹು ನ್ಯಾಯ ಪಾಲಿಸುವಂತೆ, ಒಳ್ಳೆಯದನ್ನು ಮಾಡುವಂತೆ ಮತ್ತು ಕುಟುಂಬ ಸಂಬಂಧಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವಂತೆ ಆಜ್ಞಾಪಿಸುತ್ತಿದ್ದಾನೆ. ಅಲ್ಲೀಲ ಕೃತ್ಯಗಳನ್ನು, ದುರಾಚಾರಗಳನ್ನು ಮತ್ತು ಅನ್ಯಾಯವೆಸಗುವುದನ್ನು ಅವನು ವಿರೋಧಿಸುತ್ತಿದ್ದಾನೆ. ನೀವು ಹಿತವಚನವನ್ನು ಸ್ವೀಕರಿಸುವುದಕ್ಕಾಗಿ ಅವನು ನಿಮಗೆ ಹಿತವಚನ ನೀಡುತ್ತಿದ್ದಾನೆ.”  
[ಕುರ್ಆನ್ 16:90]

17. ಕುಟುಂಬ ಸಂಬಂಧಿಕರು ವಿದೂರ ಸ್ಥಳದಲ್ಲಿದ್ದರೂ ಅಗತ್ಯಾನುಸಾರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯ:

﴿ عَنْ أَبِي ذَرٍّ رَضِيَ اللَّهُ عَنْهُ، قَالَ رَسُولُ اللَّهِ صَلَّى اللَّهُ عَلَيْهِ وَسَلَّمَ:  
«إِنَّكُمْ سَتَفْتَحُونَ أَرْضًا يُدْكَرُ فِيهَا الْقَيْرَاطُ، فَاسْتَوْصُوا بِأَهْلِهَا خَيْرًا،

<sup>45</sup> ಫತ್ಹುಲ್ ಬಾರಿ [10/418], ಸುಬುಲು ಸ್ಲಾಂ ಶರಹ್ ಬುಲೂಗಿಲ್ ಮರಾಂ [4/1533], ತೌದೀಹುಲ್ ಅಹ್ಕಾಂ ಶರಹ್ ಬುಲೂಗಿಲ್ ಮರಾಂ [6/244]

فَإِنَّ لَهُمْ ذِمَّةً وَرَحِمًا». . وفي لفظ: «إِنَّكُمْ سَتَفْتَحُونَ مِصْرَ... فَإِذَا فَتَحْتُمُوهَا فَأَحْسِنُوا إِلَى أَهْلِهَا، فَإِنَّ لَهُمْ ذِمَّةً وَرَحِمًا» أَوْ قَالَ «ذِمَّةً وَصِهْرًا». [رواه مسلم]

ಅಬೂ ದರ್ (ﷺ)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ﷺ) ಹೇಳಿದರು: “ನೀವೊಂದು ಭೂಮಿಯನ್ನು ಗೆಲ್ಲುವಿರಿ. ಅಲ್ಲಿನ ಜನರು ಕೀರಾತ್‌ನ ಬಗ್ಗೆ ಪ್ರಸ್ತಾಪಿಸುತ್ತಿರುವರು. ಅಲ್ಲಿನ ಜನರೊಂದಿಗೆ ಉತ್ತಮವಾಗಿ ವರ್ತಿಸಿರಿ. ಕಾರಣ, ಅವರಿಗೆ ದಿಮ್ಮತ್ ಮತ್ತು ಕುಟುಂಬ ಸಂಬಂಧವಿದೆ.” ಇನ್ನೊಂದು ವರದಿಯಲ್ಲಿ: “ನೀವು ಈಜಿಪ್ಟನ್ನು ಗೆಲ್ಲುವಿರಿ... ನೀವದನ್ನು ಗೆದ್ದರೆ, ಅಲ್ಲಿನ ಜನರೊಂದಿಗೆ ಉತ್ತಮವಾಗಿ ವರ್ತಿಸಿರಿ. ಕಾರಣ, ಅವರಿಗೆ ದಿಮ್ಮತ್ ಮತ್ತು ಕುಟುಂಬ ಸಂಬಂಧವಿದೆ.” ಅಥವಾ ಅವರು ಹೀಗೆ ಹೇಳಿದರು: “ಅವರಿಗೆ ದಿಮ್ಮತ್ ಮತ್ತು ವೈವಾಹಿಕ ಸಂಬಂಧವಿದೆ.” (46)

ಇಮಾಂ ಅನ್ನವವೀ (ﷺ) ಹೇಳುತ್ತಾರೆ:

قَالَ الْعُلَمَاءُ: الْقِيَرَاظُ جُزْءٌ مِنْ أَجْزَاءِ الدِّينَارِ وَالدَّرْهَمِ وَغَيْرِهِمَا. أَمَّا الذِّمَّةُ: فَهِيَ الْحُرْمَةُ وَالْحَقُّ، وَأَمَّا الرَّحِمُ: لِكُونَ هَاجَرَ أُمَّ إِسْمَاعِيلَ مِنْهُمْ، وَأَمَّا الصَّهْرُ: فَلِكُونَ مَارِيَةَ أُمَّ إِبْرَاهِيمَ مِنْهُمْ...

“ಉಲಮಾಗಳು ಹೇಳುತ್ತಾರೆ: ಕೀರಾತ್ ಎಂದರೆ ದೀನಾರ್, ದಿರ್ಹಮ್ ಮುಂತಾದವುಗಳ ಒಂದು ಭಾಗ. ದಿಮ್ಮತ್ ಎಂದರೆ ಪಾವಿತ್ರತೆ ಮತ್ತು

46 ಮುಸ್ಲಿಂ [ಹದೀಸ್ ಸಂಖ್ಯೆ: 2543]

ಹಕ್ಕು. ಕುಟುಂಬ ಸಂಬಂಧ ಹೇಗೆಂದರೆ ಇಸ್ಮಾಕುಲ್(ﷺ)ರವರ ತಾಯಿ ಹಾಜರ್ ಈಜಿಪ್ಪಿನವರು. ವೈವಾಹಿಕ ಸಂಬಂಧ ಹೇಗೆಂದರೆ ಪ್ರವಾದಿ(ﷺ)ರವರ ಮಗ ಇಬ್ರಾಹೀಂ(ﷺ)ರವರ ತಾಯಿ ಮಾರಿಯಾ ಈಜಿಪ್ಪಿನವರು.” (47)

18. ಹೆಣ್ಣುಮಕ್ಕಳಿಗೆ ಮತ್ತು ಸಹೋದರಿಯರಿಗೆ ಒಳ್ಳೆಯದನ್ನು ಮಾಡುವುದು:

عَنْ أَنَسِ بْنِ مَالِكٍ رَضِيَ اللَّهُ عَنْهُ، قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «مَنْ عَالَ جَارِيَتَيْنِ حَتَّى تَبْلُغَا جَاءَ يَوْمَ الْقِيَامَةِ أَنَا وَهُوَ» وَصَمَّ أَصَابِعَهُ. [رواه مسلم] وفي رواية الترمذي: وَأَشَارَ بِإِصْبَعَيْهِ.

ಅನಸ್ ಇಬ್ನ್ ಮಾಲಿಕ್(رضي الله عنه)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: “ಎರಡು ಹೆಣ್ಣುಮಕ್ಕಳನ್ನು ಅವರು ಹರೆಯವನ್ನು ತಲುಪುವ ತನಕ ಸಾಕಿದವನು ಮತ್ತು ನಾನು ಪುನರುತ್ತಾನೆ ದಿನದಂದು ಹೀಗೆ ಬರುವೆವು.” ಹೀಗೆ ಹೇಳಿ ಅವರು ತಮ್ಮ ಕೈಬೆರಳುಗಳನ್ನು ಮಡಚಿದರು. ಅತ್ತಿಮಿದಿಯ ವರದಿಯಲ್ಲಿ: “ಅವರು ಎರಡು ಬೆರಳುಗಳನ್ನು ತೋರಿಸಿದರು.” (48)

عَنْ عُقْبَةَ بْنِ عَامِرٍ رَضِيَ اللَّهُ عَنْهُ، قَالَ: سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: «مَنْ كَانَ لَهُ ثَلَاثُ بَنَاتٍ، فَصَبَّرَ عَلَيْهِنَّ، وَأَطْعَمَهُنَّ

47 ಶರಹ್ ನವವೀ ಅಲಾ ಮುಸ್ಲಿಂ [16/330-331]

48 ಮುಸ್ಲಿಂ [ಹದೀಸ್ ಸಂಖ್ಯೆ: 2631] ಅತ್ತಿಮಿದಿ [ಹದೀಸ್ ಸಂಖ್ಯೆ: 1914]

وَسَقَاهُنَّ وَكَسَاهُنَّ مِنْ جِدَّتِهِ، كُنَّ لَهُ حِجَابًا مِنَ التَّارِ يَوْمَ الْقِيَامَةِ».

[رواه ابن ماجه]

ಉಕ್ತಃ ಇಬ್ನ್ ಆಮಿರ್(ﷺ)ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು(ﷺ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಒಬ್ಬ ವ್ಯಕ್ತಿಗೆ ಮೂರು ಹೆಣ್ಣುಮಕ್ಕಳಿದ್ದು, ಆತ ಅವರ ಬಗ್ಗೆ ತಾಳ್ಮೆ ವಹಿಸಿ, ಅವರಿಗೆ ತನ್ನ ಧನದಿಂದಲೇ ಆಹಾರ, ಪಾನೀಯ, ಬಟ್ಟೆ ಮುಂತಾದವುಗಳನ್ನು ನೀಡಿ ಸಾಕಿದರೆ, ಪುನರುತ್ಥಾನ ದಿನ ಅವರು ಅವನಿಗೆ ನರಕಾಗ್ನಿಯ ವಿರುದ್ಧ ಒಂದು ತಡೆಗೋಡೆಯಂತೆ ಮಾರ್ಪಡುವರು.” (49)

عَنِ ابْنِ عَبَّاسٍ رَضِيَ اللَّهُ عَنْهُمَا، قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «مَا مِنْ مُسْلِمٍ تُدْرِكُهُ ابْتَتَانٍ، فَيُحْسِنُ صُحْبَتَهُمَا إِلَّا أَدْخَلَتْهُ

الْجَنَّةَ». [رواه البخاري في الأدب المفرد]

ಇಬ್ನ್ ಅಬ್ಬಾಸ್(ﷺ)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: “ಇಬ್ಬರು ಹೆಣ್ಣುಮಕ್ಕಳಿರುವ ಯಾವುದೇ ಮುಸಲ್ಮಾನನು ಅವರಿಬ್ಬರೊಂದಿಗೆ ಅತ್ಯುತ್ತಮವಾಗಿ ವರ್ತಿಸಿದರೆ ಅವನ ಸ್ವರ್ಗ ಪ್ರವೇಶಕ್ಕೆ ಅವರಿಬ್ಬರು ಕಾರಣರಾಗುವರು.” (50)

49 ಇಬ್ನ್ ಮಾಜ [ಹದೀಸ್ ನಂ. 3669], ಅಲ್‌ಬುಖಾರಿ ತಮ್ಮ ಅಲ್‌ಅದಬುಲ್ ಮುಫ್ದದ್ ನಲ್ಲಿ [ಹದೀಸ್ ಸಂಖ್ಯೆ: 76] ಅಲ್‌ಅಲ್ಫಾನೀ ತಮ್ಮ ಸಿಲ್‌ಲಿತುಲ್ ಅಹಾದೀಸಿ ಸ್ತಹೀಹಃ ದಲ್ಲಿ [294], ಸಹೀಹ್ ಇಬ್ನ್ ಮಾಜ ದಲ್ಲಿ [3/215] ಮತ್ತು ಸಹೀಹುಲ್ ಅದಬಿಲ್ ಮುಫ್ದದ್ ನಲ್ಲಿ [ಪುಟ 57] ಇದನ್ನು ಸಹೀಹ್ ಎಂದಿದ್ದಾರೆ.

50 ಅಲ್‌ಬುಖಾರಿ ತಮ್ಮ ಅಲ್‌ಅದಬುಲ್ ಮುಫ್ದದ್ ನಲ್ಲಿ [ಹದೀಸ್ ಸಂಖ್ಯೆ: 77], ಇಬ್ನ್ ಮಾಜ [ಹದೀಸ್ ನಂ. 3670] ಅಲ್‌ಅಲ್ಫಾನೀ ತಮ್ಮ ಸಹೀಹುಲ್ ಅದಬಿಲ್ ಮುಫ್ದದ್ ನಲ್ಲಿ [ಪುಟ 57],

عَنْ جَابِرِ بْنِ عَبْدِ اللَّهِ رَضِيَ اللَّهُ عَنْهُمَا، قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «مَنْ كَانَ لَهُ ثَلَاثُ بَنَاتٍ يُؤْوِيَهُنَّ، وَيَكْفِيَهُنَّ، وَيَرْحُمُهُنَّ، فَقَدْ وَجَبَتْ لَهُ الْجَنَّةُ الْبَتَّةَ». فَقَالَ رَجُلٌ مِنْ بَعْضِ الْقَوْمِ: وَاثْنَتَيْنِ يَا رَسُولَ اللَّهِ؟ قَالَ: «وَاثْنَتَيْنِ». [رواه البخاري في الأدب

[المفرد]

ಜಾಬಿರ್ ಇಬ್ನ್ ಅಬ್ದಿಲ್ಲಾಹ್(ﷺ)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: “ಒಬ್ಬ ವ್ಯಕ್ತಿಗೆ ಮೂರು ಹೆಣ್ಣುಮಕ್ಕಳಿದ್ದು, ಆತ ಅವರಿಗೆ ಆಶ್ರಯಕೊಟ್ಟು, ಅವರಿಗೆ ಬೇಕಾದುದನ್ನೆಲ್ಲ ಕೊಟ್ಟು, ಅವರ ಮೇಲೆ ಕರುಣೆ ತೋರಿಸಿದರೆ, ಅವನಿಗೆ ಸ್ವರ್ಗವು ಕಡ್ಡಾಯವಾಗುತ್ತದೆ.” ಆಗ ಒಬ್ಬ ವ್ಯಕ್ತಿ ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಒಬ್ಬನಿಗೆ ಎರಡೇ ಹೆಣ್ಣುಮಕ್ಕಳಿದ್ದರೆ?” ಪ್ರವಾದಿ(ﷺ)ರವರು ಹೇಳಿದರು: “ಎರಡು ಹೆಣ್ಣುಮಕ್ಕಳಿದ್ದರೂ.” (51)

عَنْ أَبِي سَعِيدٍ الْخُدْرِيِّ رَضِيَ اللَّهُ عَنْهُ، قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «لَا يَكُونُ لِأَحَدٍ ثَلَاثُ بَنَاتٍ، أَوْ ثَلَاثُ أَخَوَاتٍ، أَوْ ابْنَتَانِ، أَوْ أُخْتَانِ، فَيَتَّقِي اللَّهَ فِيهِنَّ، وَيُحْسِنُ إِلَيْهِنَّ إِلَّا دَخَلَ الْجَنَّةَ». [رواه أبو داود]

ಸಹೀಹ್ ಇಬ್ನ್ ಮಾಜ ದಲ್ಲಿ [3/215] ಮತ್ತು ಸಿಲ್ಲಿತುಲ್ ಅಹಾದೀಸಿ ಸ್ಫಹೀಹ: ದಲ್ಲಿ [2775] ಇದನ್ನು ಸಹೀಹ್ ಎಂದಿದ್ದಾರೆ.

<sup>51</sup> ಅಲ್-ಬುಖಾರಿ ತಮ್ಮ ಅಲ್-ಅದಬುಲ್ ಮುಫದ್ ನಲ್ಲಿ [ಹದೀಸ್ ಸಂಖ್ಯೆ: 78], ಅಲ್-ಅಲ್ಲಾನೀ ತಮ್ಮ ಸಹೀಹುಲ್ ಅದಬಿಲ್ ಮುಫದ್ ನಲ್ಲಿ [ಪುಟ 58] ಮತ್ತು ಸಿಲ್ಲಿತುಲ್ ಅಹಾದೀಸಿ ಸ್ಫಹೀಹ: ದಲ್ಲಿ [294, 2492] ಇದನ್ನು ಸಹೀಹ್ ಎಂದಿದ್ದಾರೆ.

ಅಬೂ ಸಈದ್ ಅಲ್‌ಮುದ್ರೀ(رضي الله عنه)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: “ಒಬ್ಬ ವ್ಯಕ್ತಿಗೆ ಮೂರು ಹೆಣ್ಣುಮಕ್ಕಳು, ಅಥವಾ ಮೂರು ಸಹೋದರಿಯರು, ಅಥವಾ ಇಬ್ಬರು ಹೆಣ್ಣುಮಕ್ಕಳು, ಅಥವಾ ಇಬ್ಬರು ಸಹೋದರಿಯರು ಇದ್ದು, ಆತ ಅವರ ವಿಷಯದಲ್ಲಿ ಅಲ್ಲಾಹನನ್ನು ಭಯಪಟ್ಟು ಅವರೊಂದಿಗೆ ಉತ್ತಮವಾಗಿ ವರ್ತಿಸಿದರೆ ಅವನು ಸ್ವರ್ಗವನ್ನು ಪ್ರವೇಶಿಸುವನು.” (52)

عَنْ أَنَسِ رَضِيَ اللَّهُ عَنْهُ، قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «مَنْ عَالَ ابْنَتَيْنِ، أَوْ ثَلَاثًا، أَوْ أُخْتَيْنِ، أَوْ ثَلَاثًا، حَتَّى يَبِينَ أَوْ يَمُوتَ عَنْهُنَّ، كُنْتُ أَنَا وَهُوَ فِي الْجَنَّةِ كَهَاتَيْنِ». وَأَشَارَ بِأُصْبُعِهِ الْوُسْطَى وَالَّتِي تَلِيهَا. [رواه أحمد]

ಅನಸ್(رضي الله عنه)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: “ಒಬ್ಬ ವ್ಯಕ್ತಿ ಇಬ್ಬರು ಹೆಣ್ಣು ಮಕ್ಕಳನ್ನು, ಅಥವಾ ಮೂರು ಹೆಣ್ಣು ಮಕ್ಕಳನ್ನು, ಅಥವಾ ಇಬ್ಬರು ಸಹೋದರಿಯರನ್ನು, ಅಥವಾ ಮೂರು ಸಹೋದರಿಯರನ್ನು, ಅವರು (ವಿವಾಹದ ಮೂಲಕ) ತನ್ನಿಂದ ಬೇರ್ಪಡುವ ತನಕ, ಅಥವಾ ತಾನು ಮರಣಹೊಂದುವ ತನಕ, ಸಾಕಿ ಸಲಹಿದರೆ ನಾನು ಮತ್ತು ಅವನು ಸ್ವರ್ಗದಲ್ಲಿ ಹೀಗಿರುವೆವು.” ಹೀಗೆ

<sup>52</sup> ಅಬೂ ದಾವೂದ್ [ಹದೀಸ್ ಸಂಖ್ಯೆ: 5147, 5148], ಅತ್ತಿಮಿದಿ [ಹದೀಸ್ ಸಂಖ್ಯೆ: 1912, 1916], ಇಬ್ನ್ ಹಿಬ್ಬಾನ್ [2/191; ಹದೀಸ್ ಸಂಖ್ಯೆ: 446], ಅಹ್ಮದ್ [17/476; ಹದೀಸ್ ಸಂಖ್ಯೆ: 11384; 18/413; ಹದೀಸ್ ಸಂಖ್ಯೆ: 11924], ಅಲ್‌ಅಲ್ಯಾನೀ ತಮ್ಮ ಸಹೀಹು ತ್ತರ್ಗೀಬ್ ವತ್ತರ್ಗೀಬ್ ನಲ್ಲಿ [2/429] ಇದನ್ನು ಸಹೀಹ್ ಲಿಗೈರಿಹೀ ಎಂದಿದ್ದಾರೆ. ಅಲ್‌ಬುಖಾರಿ ತಮ್ಮ ಅಲ್‌ಅದಬುಲ್ ಮುಫ್ತದ್ ನಲ್ಲಿ [ಹದೀಸ್ ಸಂಖ್ಯೆ: 79] ಇದನ್ನು ವರದಿ ಮಾಡಿದ್ದಾರೆ. ಅಲ್‌ಅಲ್ಯಾನೀ ತಮ್ಮ ಸಹೀಹುಲ್ ಅದಬಿಲ್ ಮುಫ್ತದ್ ನಲ್ಲಿ [ಪುಟ 58] ಇದನ್ನು ಹಸನ್ ಎಂದಿದ್ದಾರೆ. ನೋಡಿ: ಸಿಲಿಲತುಲ್ ಅಹಾದೀಸಿ ಸ್ಕಹೀಹ: ದಲ್ಲಿ [1/183; ಹದೀಸ್ ಸಂಖ್ಯೆ: 294]

ಹೇಳುತ್ತಾ ಅವರು ತಮ್ಮ ನಡುಬೆರಳನ್ನು ಮತ್ತು ಅದರ ಹತ್ತಿರದ ಬೆರಳನ್ನು ಎತ್ತಿ ತೋರಿಸಿದರು. (53)

عَنْ عَائِشَةَ رَضِيَ اللَّهُ عَنْهَا، أَتَهَا قَالَتْ: جَاءَنِي مِسْكِينَةٌ تَحْمِلُ ابْنَتَيْنِ لَهَا، فَأَطْعَمْتُهَا ثَلَاثَ تَمْرَاتٍ، فَأَعْطَتْ كُلَّ وَاحِدَةٍ مِنْهُمَا تَمْرَةً، وَرَفَعَتْ إِلَى فِيهَا تَمْرَةً لِتَأْكُلَهَا، فَاسْتَطْعَمْتُهَا ابْنَتَاهَا، فَشَقَّتِ التَّمْرَةَ الَّتِي كَانَتْ تُرِيدُ أَنْ تَأْكُلَهَا بَيْنَهُمَا، فَأَعْجَبَنِي شَأْنُهَا، فَذَكَرْتُ الَّذِي صَنَعَتْ لِرَسُولِ اللَّهِ صَلَّى اللَّهُ عَلَيْهِ وَسَلَّمَ، فَقَالَ: «إِنَّ اللَّهَ قَدْ أَوْجَبَ لَهَا بِهَا الْجَنَّةَ، أَوْ أَعْتَقَهَا بِهَا مِنَ النَّارِ». [رواه مسلم]

ಆಯಿಶಾ(رضي الله عنها)ರಿಂದ ವರದಿ: ಒಮ್ಮೆ ಒಬ್ಬ ಬಡ ಮಹಿಳೆ ಎರಡು ಹೆಣ್ಣು ಮಕ್ಕಳನ್ನು ಎತ್ತಿಕೊಂಡು ನನ್ನ ಬಳಿ ಬಂದಳು. ನಾನು ಆಕೆಗೆ ತಿನ್ನಲು ಮೂರು ಖಜೂರಗಳನ್ನು ಕೊಟ್ಟೆ. ಆಕೆ ಎರಡು ಖಜೂರಗಳನ್ನು ತನ್ನ ಎರಡು ಹೆಣ್ಣು ಮಕ್ಕಳಿಗೆ ಕೊಟ್ಟು, ಮೂರನೆಯದನ್ನು ತಿನ್ನಲು ತನ್ನ ಬಾಯಿಗೆ ಎತ್ತಿದಳು. ಆಗ ಆ ಇಬ್ಬರೂ ಹೆಣ್ಣು ಮಕ್ಕಳು ಆಕೆಯೊಂದಿಗೆ ಅದನ್ನು ಕೊಡುವಂತೆ ಕೇಳಿದರು. ಆಕೆ ತನ್ನ ಪಾಲಿನ ಖಜೂರವನ್ನು ಎರಡು ತುಂಡು ಮಾಡಿ ಅವರಿಗೆ ತಿನ್ನಿಸಿದಳು. ಆಕೆಯ ಈ ಕೃತ್ಯ ಕಂಡು ನನಗೆ ಬಹಳ ಆಶ್ಚರ್ಯವಾಯಿತು. ನಾನು ಆಕೆ ಮಾಡಿದ ಕೃತ್ಯವನ್ನು ಅಲ್ಲಾಹನ

<sup>53</sup> ಅಹ್ಮದ್ ತಮ್ಮ ಮುಸ್ಹದ್ ನಲ್ಲಿ [19/481; ಹದೀಸ್ ಸಂಖ್ಯೆ: 12498] ಮತ್ತು [20/48; ಹದೀಸ್ ಸಂಖ್ಯೆ: 12593], ಅಬ್ದು ಇಬ್ನ್ ಹುಮೈದ್ [ಹದೀಸ್ ಸಂಖ್ಯೆ: 1378], ಇಬ್ನ್ ಹಿಬ್ಬಾನ್ ತಮ್ಮ ಸಹೀಹ್ ನಲ್ಲಿ [2/191; ಹದೀಸ್ ಸಂಖ್ಯೆ: 447]. ಅಲ್-ಅಲ್ಲಾನೀ ತಮ್ಮ ಸಹೀಹು ತ್ರಗೀಫ್ ವತ್ತರ್ಹೀಫ್ ನಲ್ಲಿ [2/428] ಇದನ್ನು ಸಹೀಹ್ ಎಂದಿದ್ದಾರೆ. ನೋಡಿ: ಸಿಲಿಲ್-ತುಲ್ ಅಹಾದೀಸ್ ಸಹೀಹಾ: [1/184-186]

ಸಂದೇಶವಾಹಕರಿಗೆ ತಿಳಿಸಿದೆ. ಆಗ ಅವರು ಹೇಳಿದರು: “ಆ ಕೃತ್ಯದ ಕಾರಣ ಅಲ್ಲಾಹು ಆಕೆಗೆ ಸ್ವರ್ಗವನ್ನು ಕಡ್ಡಾಯಗೊಳಿಸಿದನು. ಅಥವಾ ಆ ಕೃತ್ಯದ ಕಾರಣ ಅಲ್ಲಾಹು ಆಕೆಯನ್ನು ನರಕಾಗ್ನಿಯಿಂದ ಮುಕ್ತಗೊಳಿಸಿದನು.” (54)

عَنْ عَائِشَةَ رَضِيَ اللَّهُ عَنْهَا قَالَتْ: دَخَلَتْ عَلَيَّ امْرَأَةٌ وَمَعَهَا ابْتِنَانِ لَهَا تَسْأَلُ، فَلَمْ تَجِدْ عِنْدِي شَيْئًا غَيْرَ تَمْرَةٍ، فَأَعْطَيْتُهَا إِيَّاهَا، فَقَسَمَتْهَا بَيْنَ ابْنَتَيْهَا، وَلَمْ تَأْكُلْ مِنْهَا، ثُمَّ قَامَتْ فَخَرَجَتْ، فَدَخَلَ النَّبِيُّ صَلَّى اللَّهُ عَلَيْهِ وَسَلَّمَ فَأَخْبَرْتُهُ، فَقَالَ: «مَنْ ابْتُلِيَ مِنْ هَذِهِ الْبَنَاتِ بِشَيْءٍ فَأَحْسَنَ إِلَيْهِنَّ [كُنَّ لَهُ سِتْرًا مِنَ النَّارِ]. [متفق عليه]

ಆಯಿಶಾ(رضي الله عنها)ರಿಂದ ವರದಿ: ಒಮ್ಮೆ ಒಬ್ಬ ಮಹಿಳೆ ತನ್ನ ಎರಡು ಹೆಣ್ಣು ಮಕ್ಕಳೊಂದಿಗೆ ನನ್ನ ಬಳಿ ಬೇಡುತ್ತಾ ಬಂದಳು. ಆಕೆಗೆ ಕೊಡಲು ಒಂದು ಖಜೂರದ ಹೊರತು ಬೇರೇನೂ ನನ್ನಲ್ಲಿರಲಿಲ್ಲ. ನಾನದನ್ನು ಆಕೆಗೆ ಕೊಟ್ಟೆ. ಆಕೆ ಅದನ್ನು ಎರಡು ತುಂಡು ಮಾಡಿ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ತಿನ್ನಿಸಿದಳು. ನಂತರ ಎದ್ದು ಹೊರಟು ಹೋದಳು. ಪ್ರವಾದಿ(ﷺ)ರವರು ಬಂದಾಗ ನಾನು ಅವರಿಗೆ ಇದನ್ನು ತಿಳಿಸಿದೆ. ಅವರು ಹೇಳಿದರು: “ಈ ಹೆಣ್ಣು ಮಕ್ಕಳ ಮೂಲಕ ಒಬ್ಬ ವ್ಯಕ್ತಿಯನ್ನು ಪರೀಕ್ಷಿಸಲಾಗಿ, ಆತ ಅವರಿಗೆ ಒಳ್ಳೆಯನ್ನು ಮಾಡಿದರೆ, ಅವರು ಅವನಿಗೆ ನರಕಾಗ್ನಿಯಿಂದ ತಡೆಯುವ ಒಂದು ಅಡ್ಡಗೋಡೆಯಾಗಿ ಮಾರ್ಪಡುವರು.” (55)

54 ಮುಸ್ಲಿಂ [ಹದೀಸ್ ಸಂಖ್ಯೆ: 2630]

55 ಅಲ್ಬುಖಾರಿ [ಹದೀಸ್ ಸಂಖ್ಯೆ: 1417] ಮುಸ್ಲಿಂ [ಹದೀಸ್ ಸಂಖ್ಯೆ: 2629]



ಈ ಎರಡು ಹದೀಸ್‌ಗಳ ಬಗ್ಗೆ ಹಾಫಿಝ್ ಇಬ್ನ್ ಹಜರ್(ರ) ಹೇಳುತ್ತಾರೆ:

وَيُمْكِنُ الْجَمْعُ بَأَنَّ مُرَادَهَا بِقَوْلِهَا فِي حَدِيثِ عُرْوَةَ: فَلَمْ تَحْدِ عِنْدِي غَيْرَ تَمْرَةٍ وَاحِدَةٍ: أَيِ أَحْصَاهَا بِهَا. وَيَحْتَمِلُ أَنَّهَا لَمْ تَكُنْ عِنْدَهَا فِي أَوَّلِ الْحَالِ سِوَى وَاحِدَةٍ، فَأَعْطَتْهَا ثُمَّ وَجَدَتْ ثِنْتَيْنِ، وَيَحْتَمِلُ تَعَدُّدِ الْقِصَّةِ.

“ಈ ಎರಡು ಹದೀಸ್‌ಗಳನ್ನು ಒಟ್ಟು ಸೇರಿಸಿ ಹೇಳುವುದಾದರೆ, ಉರ್ವಾ ವರದಿ ಮಾಡಿದ “ಆಕೆಗೆ ಕೊಡಲು ಒಂದು ಖಜೂರದ ಹೊರತು ಬೇರೇನೂ ನನ್ನಲ್ಲಿರಲಿಲ್ಲ” ಎಂಬ ಮಾತಿನ ಅರ್ಥ: ಮೊದಲು ಅವರ ಬಳಿ ಒಂದು ಖಜೂರದ ಹೊರತು ಬೇರೇನೂ ಇರಲಿಲ್ಲ. ಆದರೆ ನಂತರ ಅವರಿಗೆ ಎರಡು ಖಜೂರ ಸಿಕ್ಕಿದಾಗ ಅದನ್ನೂ ಆಕೆಗೆ ಕೊಟ್ಟಿರಬಹುದು. ಅಥವಾ ಈ ಘಟನೆ ಒಂದಕ್ಕಿಂತ ಹೆಚ್ಚು ಬಾರಿ ಸಂಭವಿಸಿರಬಹುದು.” (56)

19. ಅತ್ಯುತ್ತಮ ದಾನಧರ್ಮ ಕುಟುಂಬ ಸಂಬಂಧಿಕರಿಗೆ ಕೊಡುವ ದಾನಧರ್ಮ:

عَنْ سُلَيْمَانَ بْنِ عَامِرٍ رَضِيَ اللَّهُ عَنْهُ، عَنِ النَّبِيِّ صَلَّى اللَّهُ عَلَيْهِ وَسَلَّمَ: «إِنَّ الصَّدَقَةَ عَلَى الْمُسْكِينِ صَدَقَةٌ، وَعَلَى ذِي الرَّحِمِ اثْنَتَانِ، صَدَقَةٌ وَصَلَةٌ». [رواه النسائي]

56 ಫತ್‌ಹುಲ್ ಬಾರಿ [10/428]

ಸುಲೈಮಾನ್ ಇಬ್ನ್ ಆಮಿರ್(ﷺ)ರಿಂದ ವರದಿ: ಪ್ರವಾದಿ(ﷺ) ರವರು ಹೇಳಿದರು: “ಬಡವರಿಗೆ ದಾನಧರ್ಮ ಮಾಡಿದರೆ ದಾನಧರ್ಮ ಮಾಡಿದ ಪ್ರತಿಫಲ ಮಾತ್ರ ಸಿಗುತ್ತದೆ. ಆದರೆ ಕುಟುಂಬ ಸಂಬಂಧಿಕರಿಗೆ ದಾನಧರ್ಮ ಮಾಡಿದರೆ ಎರಡು ಪ್ರತಿಫಲವಿದೆ. ದಾನಧರ್ಮ ಮಾಡಿದ ಪ್ರತಿಫಲ ಮತ್ತು ಕುಟುಂಬ ಸಂಬಂಧ ಜೋಡಿಸಿದ ಪ್ರತಿಫಲ.” (57)

عَنْ أَنَسِ بْنِ مَالِكٍ رَضِيَ اللَّهُ عَنْهُ، قَالَ: كَانَ أَبُو طَلْحَةَ أَكْثَرَ الْأَنْصَارِ بِالْمَدِينَةِ مَالًا مِنْ نَخْلٍ، وَكَانَ أَحَبَّ أَمْوَالِهِ إِلَيْهِ بَيْرُحَاءَ، وَكَانَتْ مُسْتَقْبَلَةَ الْمَسْجِدِ، وَكَانَ رَسُولُ اللَّهِ صَلَّى اللَّهُ عَلَيْهِ وَسَلَّمَ يَدْخُلُهَا وَيَشْرَبُ مِنْ مَاءٍ فِيهَا طَيِّبٍ، قَالَ أَنَسٌ: فَلَمَّا نَزَلَتْ هَذِهِ الْآيَةُ: { لَنْ تَنَالُوا الْبِرَّ حَتَّى تُنْفِقُوا مِمَّا تُحِبُّونَ }، قَامَ أَبُو طَلْحَةَ إِلَى رَسُولِ اللَّهِ صَلَّى اللَّهُ عَلَيْهِ وَسَلَّمَ، فَقَالَ: يَا رَسُولَ اللَّهِ! إِنَّ اللَّهَ تَبَارَكَ وَتَعَالَى يَقُولُ: { لَنْ تَنَالُوا الْبِرَّ حَتَّى تُنْفِقُوا مِمَّا تُحِبُّونَ }، وَإِنَّ أَحَبَّ أَمْوَالِي إِلَيَّ بَيْرُحَاءَ، وَإِنَّهَا صَدَقَةٌ لِلَّهِ، أَرْجُو بِرَّهَا وَذُخْرَهَا عِنْدَ اللَّهِ، فَضَعَهَا يَا رَسُولَ اللَّهِ حَيْثُ أَرَاكَ اللَّهُ. قَالَ: فَقَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «بِئْسَ ذَلِكَ مَالٌ رَابِحٌ، ذَلِكَ مَالٌ رَابِحٌ، وَقَدْ سَمِعْتُ مَا قُلْتَ، وَإِنِّي أَرَى أَنْ تَجْعَلَهَا فِي الْأَقْرَبِينَ». فَقَالَ أَبُو طَلْحَةَ: أَفْعَلُ يَا رَسُولَ اللَّهِ،

57 ಅನ್ನಸಾಈ [2581], ಅತ್ತಿಮಿಫದಿ [658] ಅಲ್ಅಲ್ಛಾನೀ ತಮ್ಮ ಸಹೀಹು ಸುನನಿ ನ್ನಸಾಈ ನಲ್ಲಿ [2/223] ಇದನ್ನು ಸಹೀಹ್ ಎಂದಿದ್ದಾರೆ.

فَقَسَمَ أَبُو طَلْحَةَ فِي أَقْرَابِهِ وَبَنِي عَمِّهِ. وَفِي لَفْظٍ: فَجَعَلَهَا فِي حَسَانِ  
بْنِ ثَابِتٍ وَأَبِي بِنِ كَعْبٍ. [متفق عليه]

ಅನಸ್ ಇಬ್ನ್ ಮಾಲಿಕ್(ﷺ)ರಿಂದ ವರದಿ: ಅಬೂ ತಲ್ಹಃ(ﷺ) ಮದೀನಾದ ಅನ್ನಾರ್‌ಗಳಲ್ಲೇ ಅತಿಹೆಚ್ಚು ಖರ್ಜೂರದ ಸಂಪತ್ತಿನ ಒಡೆಯರಾಗಿದ್ದರು. ಅವರ ಅತಿ ಪ್ರೀತಿಯ ಸಂಪತ್ತು ಬೈರುಹಾ ತೋಟವಾಗಿತ್ತು. ಅದು ಮದೀನಾ ಮಸೀದಿಯ ಮುಂಭಾಗದಲ್ಲತ್ತು. ಪ್ರವಾದಿ(ﷺ)ರವರು ಅದನ್ನು ಹೊಕ್ಕು ಅಲ್ಲಿನ ಶುದ್ಧವಾದ ನೀರನ್ನು ಕುಡಿಯುತ್ತಿದ್ದರು. ಅನಸ್ ಹೇಳುತ್ತಾರೆ: “ನೀವು ಇಷ್ಟಪಡುವ ಸಂಪತ್ತನ್ನು ವ್ಯಯಿಸುವ ತನಕ ನೀವು ಸ್ವರ್ಗವನ್ನು ಪಡೆಯಲಾರಿರಿ” [ಕುರ್‌ಆನ್ 3:92] ಎಂಬ ಆಯತ್ ಅವತೀರ್ಣವಾದಾಗ, ಅಬೂ ತಲ್ಹಃ(ﷺ) ರವರು ಎದ್ದು ಅಲ್ಲಾಹನ ಸಂದೇಶವಾಹಕರ(ﷺ) ಬಳಿ ಬಂದು, “ಓ ಅಲ್ಲಾಹನ ಸಂದೇಶವಾಹಕರೇ! “ನೀವು ಇಷ್ಟಪಡುವ ಸಂಪತ್ತನ್ನು ವ್ಯಯಿಸುವ ತನಕ ನೀವು ಸ್ವರ್ಗವನ್ನು ಪಡೆಯಲಾರಿರಿ” ಎಂದು ಅಲ್ಲಾಹು ಹೇಳುತ್ತಿದ್ದಾನೆ. ನಾನು ಅತಿಯಾಗಿ ಇಷ್ಟಪಡುವ ಸಂಪತ್ತು ಬೈರುಹಾ ತೋಟ. ಅದರ ಪ್ರತಿಫಲವನ್ನು ಅಲ್ಲಾಹನ ಬಳಿ ನಿರೀಕ್ಷಿಸುತ್ತಾ ನಾನದನ್ನು ಅಲ್ಲಾಹನಿಗೆ ದಾನ ಮಾಡುತ್ತಿದ್ದೇನೆ. ಓ ಅಲ್ಲಾಹನ ಸಂದೇಶವಾಹಕರೇ! ತಮಗೆ ಇಷ್ಟ ಬಂದಂತೆ ಅದನ್ನು ವಿನಿಯೋಗಿಸಿರಿ.” ಆಗ ಪ್ರವಾದಿ(ﷺ)ರವರು ಹೇಳಿದರು: “ಭೇಷ್! ಅದು ಲಾಭದಾಯಕ ಸಂಪತ್ತು. ಅದು ಲಾಭದಾಯಕ ಸಂಪತ್ತು. ನೀನು ಹೇಳಿದ್ದು ನನಗೆ ಕೇಳಿಸಿದೆ. ನೀನು ಆ ತೋಟವನ್ನು ನಿನ್ನ ಕುಟುಂಬ ಸಂಬಂಧಿಕರಿಗೆ ಕೊಡಬೇಕೆಂಬುದು ನನ್ನ ಅಭಿಪ್ರಾಯ.” ಆಗ ಅಬೂ ತಲ್ಹಃ(ﷺ) ಹೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ತಾವು ಹೇಳಿದಂತೆ

ಮಾಡುತ್ತೇನೆ.” ನಂತರ ಅಬೂ ತಲ್ಹಾಃ(ﷺ) ಅದನ್ನು ತನ್ನ ಸಂಬಂಧಿಕರಿಗೆ ಮತ್ತು ತಮ್ಮ ಚಿಕ್ಕಪ್ಪನ ಮಕ್ಕಳಿಗೆ ಹಂಚಿದರು. ಇನ್ನೊಂದು ವರದಿಯಲ್ಲಿ: ಅವರು ಅದನ್ನು ಹಸ್ಸಾನ್ ಇಬ್ನ್ ಸಾಬಿತ್(ﷺ) ಮತ್ತು ಉಬೈ ಇಬ್ನ್ ಕಲ್ಬ್(ﷺ)ರಿಗೆ ಹಂಚಿದರು. (58)

ಇಮಾಂ ಅನ್ನವವೀ ಹೇಳುತ್ತಾರೆ:

وَفِي هَذَا الْحَدِيثِ مِنَ الْفَوَائِدِ... أَنَّ الصَّدَقَةَ عَلَى الْأَقْرَابِ أَفْضَلُ مِنَ الْأَجَانِبِ إِذَا كَانُوا مُحْتَاجِينَ، وَفِيهِ أَنَّ الْقَرَابَةَ يُرَعَى حُقُّهَا فِي صَلَةِ الْأَرْحَامِ، وَإِنْ لَمْ يَجْتَمِعُوا إِلَّا فِي أَبِي بَعِيدٍ، لِأَنَّ النَّبِيَّ صَلَّى اللَّهُ عَلَيْهِ وَسَلَّمَ أَمَرَ أَبَا طَلْحَةَ أَنْ يَجْعَلَ صَدَقَتَهُ فِي الْأَقْرَبِينَ، فَجَعَلَهَا فِي أَبِي بَن كَعْبٍ وَحَسَّانَ بْنِ نَابِتٍ، وَإِنَّمَا يَجْتَمِعَانِ مَعَهُ فِي الْجَدِّ السَّابِعِ.

“ಈ ಹದೀಸಿನಲ್ಲಿ ಅನೇಕ ಪ್ರಯೋಜನಗಳಿವೆ... ಅಪರಿಚಿತರಿಗೆ ದಾನಧರ್ಮ ಮಾಡುವುದಕ್ಕಿಂತಲೂ ಕುಟುಂಬ ಸಂಬಂಧಿಕರಲ್ಲಿ ಅಗತ್ಯವುಳ್ಳವರು ಇರುವಾಗ ಅವರಿಗೆ ದಾನಧರ್ಮ ಮಾಡುವುದು ಅತಿ ಶ್ರೇಷ್ಠವಾಗಿದೆ. ಕುಟುಂಬ ಸಂಬಂಧ ಜೋಡಿಸುವ ವಿಷಯದಲ್ಲಿ ಕುಟುಂಬ ಸಂಬಂಧಿಕರ ಹಕ್ಕುಗಳನ್ನು ಮಾನ್ಯ ಮಾಡಬೇಕೆಂದು ಈ ಹದೀಸಿನಲ್ಲಿದೆ. ಅವರು ವಿದೂರ ಸಂಬಂಧಿಗಳಾದರೂ ಸಹ. ಕಾರಣ, ತೋಟವನ್ನು ಕುಟುಂಬ ಸಂಬಂಧಿಕರಿಗೆ ದಾನ ಮಾಡಿ ಎಂದು ಪ್ರವಾದಿ(ﷺ)ರವರು ಅಬೂ ತಲ್ಹಾಃ(ﷺ)ರೊಂದಿಗೆ ಹೇಳಿದಾಗ, ಅಬೂ ತಲ್ಹಾಃರವರು ಅದನ್ನು ಉಬೈ ಇಬ್ನ್ ಕಲ್ಬ್(ﷺ) ಮತ್ತು ಹಸ್ಸಾನ್

58 ಅಲ್-ಬುಖಾರಿ [ಹದೀಸ್ ಸಂಖ್ಯೆ: 1461] ಮುಸ್ಲಿಂ [ಹದೀಸ್ ಸಂಖ್ಯೆ: 998]

ಇಬ್ನ್ ಸಾಬಿತ್(ರಫಿ)ರಿಗೆ ದಾನ ಮಾಡುತ್ತಾರೆ. ಆದರೆ ಇವರಿಬ್ಬರು ಅಬೂ ತಲ್ಹಾಃ(ರಫಿ)ರಿಗೆ ಸಂಬಂಧಿಕರಾಗುವುದು ಅವರ ಏಳನೆ ಮುತ್ತಜ್ಜನಲ್ಲಿ.” (59)

عَنْ مَيْمُونَةَ بِنْتِ الْحَارِثِ رَضِيَ اللَّهُ عَنْهَا، أَنَّهَا أَعْتَقَتْ وَلِيدَةً فِي زَمَانِ رَسُولِ اللَّهِ صَلَّى اللَّهُ عَلَيْهِ وَسَلَّمَ، فَذَكَرَتْ ذَلِكَ لِرَسُولِ اللَّهِ صَلَّى اللَّهُ عَلَيْهِ وَسَلَّمَ، فَقَالَ: «لَوْ أَعْطَيْتَهَا أَخْوَالِكَ كَانَ أَعْظَمَ لِأَجْرِكَ». [متفق عليه]

ಮೈಮೂನಾ ಬಿನ್ನುಲ್ ಹಾರಿಸ್(ರಫಿ)ರಿಂದ ವರದಿ: ಅವರು ಪ್ರವಾದಿ(ರಫಿ)ರವರ ಕಾಲದಲ್ಲಿ ಒಬ್ಬ ಗುಲಾಮ ಸ್ತ್ರೀಯನ್ನು ಸ್ವತಂತ್ರಗೊಳಿಸಿದರು. ಅದನ್ನು ಪ್ರವಾದಿ(ರಫಿ)ರಿಗೆ ತಿಳಿಸಿದಾಗ, ಅವರು ಹೇಳಿದರು: “ನೀನು ಆಕೆಯನ್ನು ನಿನ್ನ ತಾಯಿಯ ಸಹೋದರರಿಗೆ ಕೊಡುತ್ತಿದ್ದರೆ ಅದು ನಿನಗೆ ಹೆಚ್ಚು ಪ್ರತಿಫಲ ಸಿಗಲು ಕಾರಣವಾಗುತ್ತಿತ್ತು.” (60)

ಇಮಾಂ ಅನ್ನವವೀ(ರಫಿ) ಹೇಳುತ್ತಾರೆ:

59 ಶರಹ್ ನವವೀ ಅಲಾ ಮುಸ್ಲಿಂ [7/91]

60 ಅಲ್ಬುಖಾರಿ [ಹದೀಸ್ ಸಂಖ್ಯೆ: 2094] ಮುಸ್ಲಿಂ [ಹದೀಸ್ ಸಂಖ್ಯೆ: 999]

فِيهِ فَضِيلَةٌ صِلَةِ الرَّحْمِ، وَالْإِحْسَانِ إِلَى الْأَقْرَابِ، وَأَنَّهُ أَفْضَلُ مِنْ  
الْعِتْقِ... وَفِيهِ الْإِعْتِنَاءُ بِأَقْرَابِ الْأُمَّمِ إِكْرَامًا حَقَّقَهَا، وَهُوَ زِيَادَةٌ فِي بَرِّهَا،  
وَفِيهِ جَوَازُ تَبَرُّعِ الْمَرْأَةِ بِمَا لَهَا بِغَيْرِ إِذْنِ زَوْجِهَا.

“ಕುಟುಂಬ ಸಂಬಂಧ ಜೋಡಿಸುವುದರ ಮತ್ತು ಕುಟುಂಬ ಸಂಬಂಧಿಕರಿಗೆ ಒಳ್ಳೆಯದನ್ನು ಮಾಡುವುದರ ಶ್ರೇಷ್ಠತೆಯು ಈ ಹದೀಸಿನಲ್ಲಿದೆ. ಇದು ಗುಲಾಮ ವಿಮೋಚನೆಗಿಂತಲೂ ಹೆಚ್ಚು ಶ್ರೇಷ್ಠವಾದ ಸತ್ಕರ್ಮ... ತಾಯಿಯ ಸಂಬಂಧಿಕರನ್ನು ಗೌರವಿಸುವ ಮೂಲಕ ಅವರ ಬಗ್ಗೆ ಕಾಳಜಿ ವಹಿಸುವ ವಿಷಯವೂ ಈ ಹದೀಸಿನಲ್ಲಿದೆ. ಇದು ತಾಯಿಯೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸುವುದರ ಹೆಚ್ಚುವರಿಯಾಗಿದೆ. ಅದೇ ರೀತಿ ಗಂಡನ ಅಪ್ಪಣೆಯಿಲ್ಲದೆ ತನ್ನ ಸಂಪತ್ತನ್ನು ದಾನ ಮಾಡಲು ಪತ್ನಿಗೆ ಅನುಮತಿಯಿದೆಯೆಂಬುದು ಈ ಹದೀಸಿನಲ್ಲಿದೆ.” (61)

عَنْ أَبِي سَعِيدٍ الْخُدْرِيِّ رَضِيَ اللَّهُ عَنْهُ قَالَ: ... قَالَتْ: يَا نَبِيَّ اللَّهِ! إِنَّكَ  
أَمَرْتَ الْيَوْمَ بِالصَّدَقَةِ، وَكَانَ عِنْدِي حُلِيٌّ لِي، فَأَرَدْتُ أَنْ أَتَصَدَّقَ بِهِ،  
فَزَعَمَ ابْنُ مَسْعُودٍ أَنَّهُ وَوَلَدَهُ أَحَقُّ مَنْ تَصَدَّقْتُ بِهِ عَلَيْهِمْ. فَقَالَ النَّبِيُّ  
صَلَّى اللَّهُ عَلَيْهِ وَسَلَّمَ: «صَدَقَ ابْنُ مَسْعُودٍ، زَوْجُكَ وَوَلَدُكَ أَحَقُّ مَنْ  
تَصَدَّقْتَ بِهِ عَلَيْهِمْ». [متفق عليه]

ಅಬೂ ಸಈದ್ ಅಲ್‌ಖುದ್ರೀ(رضي الله عنه)ರಿಂದ ವರದಿ:... ಆಗ ಇಬ್ನ್ ಮಸೂದ್(رضي الله عنه)ರವರ ಪತ್ನಿ ರೈನಾಬ್(رضي الله عنه) ಹೇಳಿದರು: “ಓ ಅಲ್ಲಾಹನ ಪ್ರವಾದಿಯವರೇ! ತಾವು ಇಂದು ದಾನ ಮಾಡಬೇಕೆಂದು ಆದೇಶಿಸಿದಿರಿ. ನನ್ನ ಬಳಿ ಕೆಲವು ಆಭರಣಗಳಿವೆ. ಅದನ್ನು ದಾನ ಮಾಡಬೇಕೆಂದು ಯೋಚಿಸಿದಾಗ, ನನ್ನ ಗಂಡ ಮತ್ತು ಮಕ್ಕಳು ಆ ದಾನವನ್ನು ಪಡೆದುಕೊಳ್ಳಲು ಹೆಚ್ಚು ಯೋಗ್ಯರು ಎಂದು ಇಬ್ನ್ ಮಸೂದ್(رضي الله عنه)ರವರು ವಾದಿಸಿದರು.” ಆಗ ಪ್ರವಾದಿ(ﷺ)ರವರು ಹೇಳಿದರು: “ಇಬ್ನ್ ಮಸೂದ್ ಹೇಳಿದ್ದು ಸತ್ಯ. ತಾವು ಮಾಡುವ ದಾನವನ್ನು ಪಡೆದುಕೊಳ್ಳಲು ಹೆಚ್ಚು ಅರ್ಹತೆಯುಳ್ಳವರು ತಮ್ಮ ಪತಿ ಮತ್ತು ಮಕ್ಕಳು.” (62)

عَنْ زَيْنَبَ امْرَأَةِ عَبْدِ اللَّهِ بْنِ مَسْعُودٍ رَضِيَ اللَّهُ عَنْهُمَا: فَانْطَلَقْتُ إِلَى النَّبِيِّ صَلَّى اللَّهُ عَلَيْهِ وَسَلَّمَ، فَوَجَدْتُ امْرَأَةً مِنَ الْأَنْصَارِ عَلَى الْبَابِ حَاجَتَهَا مِثْلُ حَاجَتِي، فَمَرَّ عَلَيْنَا بِلَالٌ، فَقُلْنَا: سَلِ النَّبِيَّ صَلَّى اللَّهُ عَلَيْهِ وَسَلَّمَ أَيْجُزِي عَنِّي أَنْ أُنْفِقَ عَلَى زَوْجِي وَأَيْتَامِ لِي فِي حَجْرِي، وَقُلْنَا: لَا نُخْرِ بِنَا، فَدَخَلَ فَسَأَلَهُ، فَقَالَ: «مَنْ هُمَا؟» قَالَ: زَيْنَبُ، قَالَ: «أَيُّ الزَّيَانِبِ؟» قَالَ: امْرَأَةُ عَبْدِ اللَّهِ، قَالَ: «نَعَمْ، لَهَا أَجْرَانِ أَجْرُ الْقَرَابَةِ وَأَجْرُ الصَّدَقَةِ». [متفق عليه]

ಇಬ್ನ್ ಮಸೂದ್(رضي الله عنه)ರವರ ಪತ್ನಿ ರೈನಾಬ್(رضي الله عنه)ರಿಂದ ವರದಿ: ನಾನು ಪ್ರವಾದಿ(ﷺ)ರವರ ಬಳಿಗೆ ಹೋದಾಗ ಅಲ್ಲಿ ನನ್ನ ಅದೇ

62 ಅಲ್‌ಬುಖಾರಿ [ಹದೀಸ್ ಸಂಖ್ಯೆ: 1462] ಮುಸ್ಲಿಂ [ಹದೀಸ್ ಸಂಖ್ಯೆ: 1000]

ಸಮಸ್ಯೆಯೊಂದಿಗೆ ಇನ್ನೊಬ್ಬ ಅನ್ಸಾರೀ ಮಹಿಳೆ ಬಾಗಿಲ ಬಳಿ ನಿಂತಿದ್ದಳು. ಆಗ ಬಿಲಾಲ್(ﷺ)ರವರು ನಮ್ಮ ಬಳಿಯಿಂದು ಹಾದು ಹೋದರು. ನಾವು ಹೇಳಿದೆವು: “ನಾನು ನನ್ನ ಗಂಡನಿಗೆ ಮತ್ತು ನನ್ನ ಮಡಿಲಲ್ಲಿರುವ ಅನಾಥ ಮಕ್ಕಳಿಗೆ ದಾನ ಮಾಡಿದರೆ ಅದು ಸಿಂಧುವಾಗುವುದೇ ಎಂದು ಪ್ರವಾದಿ(ﷺ)ರೊಂದಿಗೆ ಕೇಳಿರಿ.” ನಮ್ಮ ಬಗ್ಗೆ ಅವರಿಗೆ ಹೇಳಬೇಡಿ ಎಂದೂ ನಾವು ಹೇಳಿದೆವು. ಅವರು ಒಳಗೆ ಹೋಗಿ ಪ್ರವಾದಿ(ﷺ)ರೊಡನೆ ಕೇಳಿದಾಗ, ಪ್ರವಾದಿ(ﷺ)ರವರು ಕೇಳಿದರು: “ಅವರಿಬ್ಬರು ಯಾರು?” ಬಿಲಾಲ್(ﷺ) ಹೇಳಿದರು: “ಯ್ಯುನಬ್.” “ಯಾವ ಯ್ಯುನಬ್?” ಪ್ರವಾದಿ(ﷺ)ರವರು ಪುನಃ ಕೇಳಿದರು. ಆಗ ಬಿಲಾಲ್ ಉತ್ತರಿಸಿದರು: “ಇಬ್ನ್ ಮಸ್‌ಊದ್(ﷺ)ರವರ ಪತ್ನಿ.” ಆಗ ಪ್ರವಾದಿ(ﷺ)ರವರು ಹೇಳಿದರು: “ಹೌದು. ಆಕೆಗೆ ಎರಡು ಪ್ರತಿಫಲಗಳಿವೆ. ಒಂದು ಕುಟುಂಬಕ್ಕೆ ದಾನ ಮಾಡಿದ ಪ್ರತಿಫಲ. ಇನ್ನೊಂದು ದಾನಧರ್ಮ ಮಾಡಿದ ಪ್ರತಿಫಲ.” (63)

ಇಮಾಂ ಅನ್ನವವೀ(ﷺ) ಹೇಳುತ್ತಾರೆ:

فِيهِ الْحُثُّ عَلَى الصَّدَقَةِ عَلَى الْأَقْرَابِ وَصِلَةِ الْأَرْحَامِ، وَأَنَّ فِيهَا أَجْرَيْنِ.

“ಕುಟುಂಬ ಸಂಬಂಧಿಕರಿಗೆ ಮತ್ತು ಕುಟುಂಬ ಸಂಬಂಧ ಜೋಡಣೆಗೆ ದಾನಧರ್ಮ ಮಾಡಬೇಕೆಂಬ ಪ್ರೇರಣೆ ಈ ಹದೀಸಿನಲ್ಲಿದೆ. ಅದಕ್ಕೆ ಎರಡು ಪ್ರತಿಫಲಗಳಿವೆ.” (64)

63 ಅಲ್‌ಬುಖಾರಿ [ಹದೀಸ್ ಸಂಖ್ಯೆ: 1466] ಮುಸ್ಲಿಂ [ಹದೀಸ್ ಸಂಖ್ಯೆ: 1000]

64 ಶರಹ್ ನವವೀ ಅಲಾ ಮುಸ್ಲಿಂ [7/92]



20.ಒಡಲಲ್ಲಿ ಶತ್ರುತ್ವವನ್ನು ಹುದುಗಿಸಿಟ್ಟಿರುವ ಕುಟುಂಬ ಸಂಬಂಧಿಗೆ ದಾನ ಮಾಡುವುದು ಅತಿಶ್ರೇಷ್ಠ ದಾನ:

عَنْ حَكِيمِ بْنِ حَزَامٍ رَضِيَ اللَّهُ عَنْهُ، أَنَّ رَجُلًا سَأَلَ رَسُولَ اللَّهِ صَلَّى اللَّهُ عَلَيْهِ وَسَلَّمَ عَنِ الصَّدَقَاتِ، أَيُّهَا أَفْضَلُ؟ قَالَ: «عَلَى ذِي الرَّحِمِ الْكَاشِحِ». [رواه أحمد]

ಹಕೀಂ ಇಬ್ನ್ ಹಿಝಾಂ(رضي الله عنه)ರಿಂದ ವರದಿ: ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರಲ್ಲಿ ದಾನಧರ್ಮಗಳ ಬಗ್ಗೆ, ಅದರಲ್ಲಿ ಶ್ರೇಷ್ಠವಾದುದು ಯಾವುದು ಎಂದು ಕೇಳಿದರು. ಆಗ ಪ್ರವಾದಿ(ﷺ)ರವರು ಹೇಳಿದರು: “ಒಡಲಲ್ಲಿ ಶತ್ರುತ್ವವನ್ನು ಹುದುಗಿಸಿಟ್ಟಿರುವ ಕುಟುಂಬ ಸಂಬಂಧಿಗೆ ದಾನ ಮಾಡುವುದು ಅತಿಶ್ರೇಷ್ಠ ದಾನ.”<sup>(65)</sup>

عَنْ أُمِّ كُثُومِ بِنْتِ عُقْبَةَ رَضِيَ اللَّهُ عَنْهَا، قَالَتْ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «أَفْضَلُ الصَّدَقَةِ عَلَى ذِي الرَّحِمِ الْكَاشِحِ». [رواه الحاكم]

ಉಮ್ಮು ಕುಠೂಮ್ ಬಿನ್ತ್ ಉಕ್ಬಾ(رضي الله عنه)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: “ಒಡಲಲ್ಲಿ ಶತ್ರುತ್ವವನ್ನು

<sup>65</sup> ಅಹ್ಮದ್ [3/402; ಹದೀಸ್ ಸಂಖ್ಯೆ: 15320], ಅಲ್ಅಲ್ಯಾನೀ ತಮ್ಮ ಇರ್ವಾಫಉಲ್ ಗಲೀಲ್ ನಲ್ಲಿ [3/404 ಹದೀಸ್ ಸಂಖ್ಯೆ: 896] ಇದನ್ನು ಸಹೀಹ್ ಎಂದಿದ್ದಾರೆ.

ಹುದುಗಿಸಿಟ್ಟಿರುವ ಕುಟುಂಬ ಸಂಬಂಧಿಗೆ ದಾನ ಮಾಡುವುದು ಅತಿಶ್ರೇಷ್ಠ ದಾನ.” (66)

21. ಅತಿಶ್ರೇಷ್ಠವಾದ ಖರ್ಚು ಪತ್ನಿ ಮಕ್ಕಳಿಗೆ, ಕುಟುಂಬಕ್ಕೆ ಮತ್ತು ಕುಟುಂಬ ಸಂಬಂಧಿಗಳಿಗೆ ಮಾಡುವ ಖರ್ಚು:

ಅಲ್ಲಾಹು ಹೇಳುತ್ತಾನೆ:

﴿يَسْأَلُونَكَ مَاذَا يُنْفِقُونَ قُلْ مَا أَنْفَقْتُ مِنْ خَيْرٍ فَلِلْوَالِدَيْنِ  
وَالْأَقْرَبِينَ وَالْيَتَامَىٰ وَالْمَسْكِينِ وَابْنِ السَّبِيلِ وَمَا تَفْعَلُوا مِنْ خَيْرٍ  
فَأِنَّ اللَّهَ بِهِ عَلِيمٌ ﴿٦٥﴾﴾ [البقرة: 215]

“ಅವರು ಏನನ್ನು ಖರ್ಚು ಮಾಡಬೇಕೆಂದು ಅವರು ತಮ್ಮಲ್ಲಿ ಕೇಳುತ್ತಿದ್ದಾರೆ. ಹೇಳಿರಿ: ನೀವು ಖರ್ಚು ಮಾಡುವ ಸಂಪತ್ತು ನಿಮ್ಮ ಮಾತಾಪಿತರಿಗೆ, ಕುಟುಂಬ ಸಂಬಂಧಿಕರಿಗೆ, ಅನಾಥರಿಗೆ, ಬಡವರಿಗೆ ಮತ್ತು ದಾರಿಹೋಕರಿಗೆ ಇರುವುದಾಗಿದೆ. ನೀವು ಏನೇ ಒಳಿತು ಮಾಡಿದರೂ ಅಲ್ಲಾಹು ಅದರ ಬಗ್ಗೆ ಅರಿವುಳ್ಳವನಾಗಿದ್ದಾನೆ.” [ಕುರ್ಆನ್ 2:215]

ಖರ್ಚು ಮಾಡಲು ಹೆಚ್ಚು ಹತ್ತಿರವಿರುವವರು, ಹೆಚ್ಚು ಯೋಗ್ಯತೆಯಿರುವವರು ಮತ್ತು ಅತಿದೊಡ್ಡ ಹಕ್ಕನ್ನು ಹೊಂದಿರುವವರು ತಂದೆ ತಾಯಿಗಳು. ತಂದೆ ತಾಯಿಯರೊಂದಿಗೆ ಉತ್ತಮವಾಗಿ ವರ್ತಿಸುವುದು ಕಡ್ಡಾಯ. ಅವರನ್ನು ಧಿಕ್ಕರಿಸುವುದು ನಿಷಿದ್ಧ.

<sup>66</sup> ಅಲ್‌ಹಾಕಿಂ [1/406], ಅಲ್‌ಹಾಕಿಂ ಇದನ್ನು ಸಹೀಹ್ ಎಂದಿದ್ದಾರೆ ಮತ್ತು ಅದ್‌ಹಬೀ ಅದನ್ನು ಒಪ್ಪಿದ್ದಾರೆ. ಅಲ್‌ಅಲ್ಬಾನೀ ತಮ್ಮ ಇರ್ವಾಃಉಲ್ ಗಲೀಲ್ ನಲ್ಲಿ [3/405] ಇದನ್ನು ಸಹೀಹ್ ಎಂದಿದ್ದಾರೆ.

ಅವರೊಂದಿಗೆ ಉತ್ತಮವಾಗಿ ವರ್ತಿಸುವ ಅತಿಶ್ರೇಷ್ಠ ವಿಧಾನ ಅವರಿಗೆ ಖರ್ಚು ಮಾಡುವುದು. ಅವರನ್ನು ಧಿಕ್ಕರಿಸುವುದರ ಅತಿದೊಡ್ಡ ವಿಧಾನ ಅವರಿಗೆ ಖರ್ಚು ಮಾಡದಿರುವುದು. ಈ ಕಾರಣದಿಂದಲೇ ಧನಿಕನಾಗಿರುವ ಮಗ ಅವರಿಗೆ ಖರ್ಚು ಮಾಡುವುದು ಕಡ್ಡಾಯವಾಗಿದೆ. ತಂದೆ ತಾಯಂದಿರ ನಂತರದ ಸ್ಥಾನದಲ್ಲಿರುವವರು ಇತರ ಸಂಬಂಧಿಕರು. ಹೆಚ್ಚು ಹತ್ತಿರದವರಿಗೆ ಮೊದಲ ಆದ್ಯತೆ. ಇವರಿಗೆ ಖರ್ಚು ಮಾಡುವುದರಿಂದ ಎರಡು ಪ್ರತಿಫಲಗಳು ಸಿಗುತ್ತವೆ. (67)

ಅಲ್ಲಾಹು ಹೇಳುತ್ತಾನೆ:

﴿وَإِذْ أَخَذْنَا مِيثَاقَ بَنِي إِسْرَائِيلَ لَا تَعْبُدُونَ إِلَّا اللَّهَ وَبِالْوَالِدَيْنِ

إِحْسَانًا وَذِي الْقُرْبَىٰ وَالْيَتَامَىٰ وَالْمَسْكِينِ﴾ [البقرة: 83]

“ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು, ಮಾತಾಪಿತರೊಂದಿಗೆ, ಕುಟುಂಬ ಸಂಬಂಧಿಕರೊಂದಿಗೆ, ಅನಾಥರೊಂದಿಗೆ, ಬಡವರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಬೇಕು ಎಂದು ನಾವು ಇಸ್ರಾಈಲ್ ಸಂತತಿಗಳಿಂದ ಕರಾರನ್ನು ಪಡೆದುಕೊಂಡ ಸಂದರ್ಭವನ್ನು ಸ್ಮರಿಸಿರಿ.” [ಕುರ್ಆನ್ 2:83]

﴿وَأَتَى الْمَالَ عَلَىٰ حُبِّهِ ذَوِي الْقُرْبَىٰ وَالْيَتَامَىٰ وَالْمَسْكِينِ﴾

[البقرة: 177]

67 ನೋಡಿ: ತಯ್ಬೇರುಲ್ ಕರೀಮಿಲ್ ಮನ್ಸೂನ್ ಫೀ ತಫ್ಹೀರಿ ಕಲಾಮಿ ರ್ರಹ್ಮಾನ್ [ಪುಟ 96]

“ಸಂಪತ್ತಿನ ಮೇಲೆ ಪ್ರೀತಿಯಿದ್ದೂ ಸಹ ಅದನ್ನು ಕುಟುಂಬ ಸಂಬಂಧಿಕರಿಗೆ, ಅನಾಥರಿಗೆ ಮತ್ತು ಬಡವರಿಗೆ ಕೊಡುವವರು...”  
[ಕುರ್ಆನ್ 2:177]

﴿وَعَاتٍ ذَا الْقُرْبَىٰ حَقَّهُ وَالْمِسْكِينَ وَابْنَ السَّبِيلِ وَلَا تَبْدُرُوا﴾

تَبْدِيرًا ﴿٦٦﴾ [الإسراء: 26].

“ಕುಟುಂಬ ಸಂಬಂಧಿಕರಿಗೆ, ಬಡವರಿಗೆ ಮತ್ತು ದಾರಿಹೋಕರಿಗೆ ಅವರ ಹಕ್ಕುಗಳನ್ನು ಕೊಟ್ಟುಬಿಡಿ. ದುಂದುವೆಚ್ಚ ಮಾಡಬೇಡಿ.”  
[ಕುರ್ಆನ್ 17:26]

﴿فَقَاتِلْ ذَا الْقُرْبَىٰ حَقَّهُ وَالْمِسْكِينَ وَابْنَ السَّبِيلِ ذَلِكَ خَيْرٌ﴾

لِلَّذِينَ يُرِيدُونَ وَجْهَ اللَّهِ وَأُولَئِكَ هُمُ الْمُفْلِحُونَ ﴿٣٨﴾ [الروم: 38].

“ಕುಟುಂಬ ಸಂಬಂಧಿಕರಿಗೆ, ಬಡವರಿಗೆ ಮತ್ತು ದಾರಿಹೋಕರಿಗೆ ಅವರ ಹಕ್ಕುಗಳನ್ನು ಕೊಟ್ಟುಬಿಡಿ. ಅಲ್ಲಾಹನ ಮುಖವನ್ನು ಉದ್ದೇಶಿಸುವವರಿಗೆ ಅದು ಅತ್ಯುತ್ತಮವಾದುದು. ಅವರೇ ಯಶಸ್ವಿಯಾದವರು.” [ಕುರ್ಆನ್ 30:38]

﴿إِنَّ اللَّهَ يَأْمُرُ بِالْعَدْلِ وَالْإِحْسَانِ وَإِيتَاءِ ذِي الْقُرْبَىٰ﴾

[النحل: 90].

“ಖಂಡಿತವಾಗಿಯೂ ಅಲ್ಲಾಹು ನ್ಯಾಯ ಪಾಲಿಸುವಂತೆ, ಒಳ್ಳೆಯದನ್ನು ಮಾಡುವಂತೆ ಮತ್ತು ಕುಟುಂಬ ಸಂಬಂಧಿಕರೊಂದಿಗೆ

ಉತ್ತಮ ರೀತಿಯಲ್ಲಿ ವರ್ತಿಸುವಂತೆ ಆಜ್ಞಾಪಿಸುತ್ತಿದ್ದಾನೆ.” [ಕುರ್ಆನ್ 16:90]

عَنْ ثَوْبَانَ رَضِيَ اللَّهُ عَنْهُ، قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «أَفْضَلُ دِينَارٍ يُنْفِقُهُ الرَّجُلُ دِينَارٍ يُنْفِقُهُ عَلَى عِيَالِهِ، وَدِينَارٍ يُنْفِقُهُ الرَّجُلُ عَلَى دَابَّتِهِ فِي سَبِيلِ اللَّهِ، وَدِينَارٍ يُنْفِقُهُ عَلَى أَصْحَابِهِ فِي سَبِيلِ اللَّهِ». [رواه مسلم]

ಸೌಬಾನ್(رضي الله عنه)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: “ಒಬ್ಬ ವ್ಯಕ್ತಿ ಖರ್ಚು ಮಾಡುವ ಅತಿಶ್ರೇಷ್ಠ ದೀನಾರ್ ಅವನು ತನ್ನ ಕುಟುಂಬಕ್ಕೆ ಖರ್ಚು ಮಾಡುವ ದೀನಾರ್. ಅವನು ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದಕ್ಕಾಗಿ ತನ್ನ ವಾಹನಕ್ಕೆ ಖರ್ಚು ಮಾಡುವ ದೀನಾರ್. ಅವನು ಅಲ್ಲಾಹನ ಮಾರ್ಗದಲ್ಲಿ ತನ್ನ ಜೊತೆಗಾರರಿಗೆ ಖರ್ಚು ಮಾಡುವ ದೀನಾರ್.” (68)

عَنْ أَبِي هُرَيْرَةَ رَضِيَ اللَّهُ عَنْهُ، قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «دِينَارٌ أَنْفَقْتَهُ فِي سَبِيلِ اللَّهِ، وَدِينَارٌ أَنْفَقْتَهُ فِي رَقَبَةٍ، وَدِينَارٌ تَصَدَّقْتَ بِهِ عَلَى مَسْكِينٍ، وَدِينَارٌ أَنْفَقْتَهُ عَلَى أَهْلِكَ، أَعْظَمَهَا أَجْرًا الَّذِي أَنْفَقْتَهُ عَلَى أَهْلِكَ» [رواه مسلم]

ಅಬೂ ಹುರೈರಃ(رضي الله عنه)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ﷺ) ಹೇಳಿದರು: “ನೀನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿದ ದೀನಾರ್, ನೀನು ಗುಲಾಮ ವಿಮೋಚನೆಗೆ ಖರ್ಚು ಮಾಡಿದ ದೀನಾರ್, ನೀನು ಬಡವರಿಗೆ ದಾನ ಮಾಡಿದ ದೀನಾರ್, ನೀನು ನಿನ್ನ ಕುಟುಂಬಕ್ಕೆ ಖರ್ಚು ಮಾಡಿದ ದೀನಾರ್. ಇವುಗಳಲ್ಲಿ ಅತಿದೊಡ್ಡ ಪ್ರತಿಫಲವಿರುವುದು ನೀನು ನಿನ್ನ ಕುಟುಂಬಕ್ಕೆ ಖರ್ಚು ಮಾಡಿದ ದೀನಾರ್ಗೆ.” (69)

عَنْ عَبْدِ اللَّهِ بْنِ عُمَرَ رَضِيَ اللَّهُ عَنْهُ، أَنَّهُ قَالَ لِحِزَابِ: أَعْطَيْتَ الرَّقِيقَ قُوَّتَهُمْ؟ قَالَ: لَا. قَالَ: فَانْطَلِقْ فَأَعْطِهِمْ. قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «كَفَى بِالْمَرْءِ إِثْمًا أَنْ يَحْبِسَ عَمَّنْ يَمْلِكُ قُوَّتَهُ». [رواه مسلم] ولفظ أبي داود: «كَفَى بِالْمَرْءِ إِثْمًا أَنْ يُضَيِّعَ مَنْ يَفُوتَ.»

ಅಬ್ದುಲ್ಲಾಹ್ ಇಬ್ನ್ ಉಮರ್(رضي الله عنه)ರಿಂದ ವರದಿ: ಅವರು ತಮ್ಮ ದಾಸ್ತಾನುಗಾರನಲ್ಲಿ ಕೇಳಿದರು: “ಗುಲಾಮರಿಗೆ ಊಟ ಕೊಟ್ಟೆಯಾ?” ಅವರು ಇಲ್ಲವೆಂದರು. ಇಬ್ನ್ ಉಮರ್(رضي الله عنه) ಹೇಳಿದರು: “ಹೋಗು! ಊಟ ಕೊಡು. ಅಲ್ಲಾಹನ ಸಂದೇಶವಾಹಕರು(ﷺ) ಹೀಗೆ ಹೇಳಿದ್ದಾರೆ: “ತಾನು ಅನ್ನ ಕೊಡಬೇಕಾದವರಿಗೆ ಅನ್ನ ಕೊಡದಿರುವುದು ಒಬ್ಬ ವ್ಯಕ್ತಿಯನ್ನು ಪಾಪಿಯನ್ನಲು ಸಾಕು.” ಅಬೂ ದಾವೂದ್ ವರದಿಯಲ್ಲಿ:

69 ಮುಸ್ಲಿಂ [995]

“ತಾನು ಅನ್ಯ ಕೊಡಬೇಕಾವರಿಗೆ ಅನ್ಯ ಕೊಡದಿರುವುದು ಒಬ್ಬ ವ್ಯಕ್ತಿಯನ್ನು ಪಾಪಿಯನ್ನಲು ಸಾಕು.” (70)

عَنْ جَابِرِ رَضِيَ اللَّهُ عَنْهُ، قَالَ: أَعْتَقَ رَجُلٌ مِنْ بَنِي عُذْرَةَ عَبْدًا لَهُ عَنْ دُبُرٍ، فَبَلَغَ ذَلِكَ رَسُولَ اللَّهِ صَلَّى اللَّهُ عَلَيْهِ وَسَلَّمَ، فَقَالَ: «أَلَيْكَ مَالٌ غَيْرُهُ؟» فَقَالَ: لَا. فَقَالَ: «مَنْ يَشْتَرِيهِ مِنِّي؟» فَأَشْتَرَاهُ نَعِيمُ بْنُ عَبْدِ اللَّهِ الْعَدَوِيُّ بِثَمَانِ مِائَةِ دِرْهَمٍ، فَجَاءَ بِهَا رَسُولَ اللَّهِ صَلَّى اللَّهُ عَلَيْهِ وَسَلَّمَ فَدَفَعَهَا إِلَيْهِ، ثُمَّ قَالَ: «أَبْدَأُ بِنَفْسِكَ فَتَصَدَّقْ عَلَيْهَا، فَإِنْ فَضَلَ شَيْءٌ فَلِأَهْلِكَ، فَإِنْ فَضَلَ عَنْ أَهْلِكَ شَيْءٌ فَلِذِي قَرَابَتِكَ، فَإِنْ فَضَلَ عَنْ ذِي قَرَابَتِكَ شَيْءٌ فَهَكَذَا وَهَكَذَا». يَقُولُ فَبَيْنَ يَدَيْكَ وَعَنْ يَمِينِكَ وَعَنْ شِمَالِكَ. [متفق عليه]

ಜಾಬಿರ್(رضي الله عنه)ರಿಂದ ವರದಿ: ಉದ್ರಃ ಗೋತ್ರಕ್ಕೆ ಸೇರಿದ ಒಬ್ಬ ವ್ಯಕ್ತಿ ತನ್ನ ಮರಣಾನಂತರ ತನ್ನ ಗುಲಾಮ ಸ್ವತಂತ್ರನೆಂದು ಘೋಷಿಸಿದರು. ಇದು ಅಲ್ಲಾಹನ ಸಂದೇಶವಾಹಕರಿಗೆ(ﷺ) ತಲುಪಿದಾಗ ಅವರು ಕೇಳಿದರು: “ತಮಗೆ ಆ ಗುಲಾಮನ ಹೊರತು ಬೇರೇನಾದರೂ ಸಂಪತ್ತು ಇದೆಯೇ?” ಆ ವ್ಯಕ್ತಿ ಇಲ್ಲವೆಂದರು. ಅವರು ಕೇಳಿದರು: “ಈ ಗುಲಾಮನನ್ನು ನನ್ನಿಂದ ಯಾರು ಖರೀದಿಸುವಿರಿ?” ಆಗ ನುಫಮ್ ಇಬ್ನ್ ಅಬ್ದುಲ್ಲಾಹ್(رضي الله عنه) ಎಂಟುನೂರು ದಿಹ್‌ಫಂಗಿ ಆತನನ್ನು ಖರೀದಿಸಿ, ಆ ಹಣವನ್ನು ಅಲ್ಲಾಹನ ಸಂದೇಶವಾಹಕರಿಗೆ(ﷺ)

70 ಮುಸ್ಲಿಂ [996] ಅಬೂ ದಾವೂದ್ [1692]. ಅಲ್‌ಅಲ್ಬಾನೀ ತಮ್ಮ ಸಹೀಹ್ ಅಬೀ ದಾವೂದ್ ನಲ್ಲಿ [1/469] ಇದನ್ನು ಹಸನ್ ಎಂದಿದ್ದಾರೆ.

ತಲುಪಿಸಿದರು. ಪ್ರವಾದಿ(ﷺ)ರವರು ಆ ಹಣವನ್ನು ಆ ವ್ಯಕ್ತಿಗೆ ಕೊಟ್ಟು, “ತಾವು ತಮ್ಮಿಂದಲೇ ದಾನ ಮಾಡಲು ಆರಂಭಿಸಿ. ತಮಗೆ ಕೊಟ್ಟು ಉಳಿದದ್ದನ್ನು ತಮ್ಮ ಮನೆಯವರಿಗೆ ಕೊಡಿರಿ. ಅವರಿಗೆ ಕೊಟ್ಟು ಉಳಿದದ್ದನ್ನು ತಮ್ಮ ಕುಟುಂಬ ಸಂಬಂಧಿಕರಿಗೆ ಕೊಡಿರಿ. ಅವರಿಗೆ ಕೊಟ್ಟು ಉಳಿದದ್ದನ್ನು ಹೀಗೆ ಹೀಗೆ ಕೊಡಿರಿ.” ಎಂದರು. ಅಂದರೆ ತಮ್ಮ ಮುಂಭಾಗದಲ್ಲಿರುವವರಿಗೆ, ಬಲಭಾಗದಲ್ಲಿರುವವರಿಗೆ ಮತ್ತು ಎಡಭಾಗದಲ್ಲಿರುವವರಿಗೆ ಕೊಟ್ಟುಬಿಡಿರಿ. (71)

ಇಮಾಂ ಅನ್ನವವೀ(ﷺ) ಹೇಳುತ್ತಾರೆ:

فِي هَذَا الْحَدِيثِ فَوَائِدٌ مِنْهَا: الْإِبْتِدَاءُ فِي التَّفَقُّهِ بِالْمَذْكَورِ عَلَى هَذَا التَّرْتِيبِ، وَمِنْهَا: أَنَّ الْخُفُوقَ وَالْفَضَائِلَ إِذَا تَزَاوَمَتْ قُدِّمَ الْأَوْكَدَ فَأَلْأَوْكَدَ، وَمِنْهَا: أَنَّ الْأَفْضَلَ فِي صَدَقَةِ التَّطَوُّعِ أَنْ يُنَوَّعَهَا فِي جِهَاتِ الْخَيْرِ وَوُجُوهِ الْبِرِّ بِحَسَبِ الْمَصْلَحَةِ، وَلَا يَنْحَصِرُ فِي جِهَةٍ بَعَيْنِهَا.

“ಈ ಹದೀಸಿನಲ್ಲಿ ಕೆಲವು ಪ್ರಯೋಜನಗಳಿವೆ: ದಾನ ಮಾಡುವಾಗ ಈ ಹದೀಸಿನಲ್ಲಿ ವಿವರಿಸಿದ ಕ್ರಮಪ್ರಕಾರ ಪ್ರಾರಂಭಿಸಬೇಕು. ಹಕ್ಕುಗಳು ಮತ್ತು ಶ್ರೇಷ್ಠತೆಗಳು ಪರಸ್ಪರ ಎದುರಾದರೆ ಅವುಗಳಲ್ಲಿ ಹೆಚ್ಚು ಪ್ರಬಲವಾಗಿರುವುದಕ್ಕೆ ಪ್ರಾಶಸ್ತ್ಯ ನೀಡಬೇಕು. ಐಚ್ಛಿಕ ದಾನ ನೀಡುವಾಗ ಅದನ್ನು ಒಳಿತಿನ ವಿಷಯಗಳಿಗೆ ಮತ್ತು ಒಳಿತಿನ ಕಾರ್ಯಗಳಿಗೆ ಅವುಗಳ

71 ಅಲ್-ಬುಖಾರಿ [ಹದೀಸ್ ಸಂಖ್ಯೆ: 7186, 2141, 2230, 2231, 2403, 2415, 2534, 6716, 6947] ಮುಸ್ಲಿಂ [ಹದೀಸ್ ಸಂಖ್ಯೆ: 997]



ಉದ್ದೇಶವನ್ನು ನೋಡಿ ಹಂಚಿಕೊಡುವುದು ಶ್ರೇಷ್ಠಕರ. ಎಲ್ಲವನ್ನೂ ಒಂದು ವಿಷಯಕ್ಕೆ ಕೊಡಬಾರದು.” (72)

عَنْ أُمِّ سَلَمَةَ رَضِيَ اللَّهُ عَنْهَا، قَالَتْ: قُلْتُ: يَا رَسُولَ اللَّهِ! هَلْ لِي أَجْرٌ فِي بَنِي أَبِي سَلَمَةَ، أَنْفَقُ عَلَيْهِمْ وَلَسْتُ بِتَارِكْتِهِمْ، هَكَذَا وَهَكَذَا، إِنَّمَا هُمْ بَنِي؟ فَقَالَ: «نَعَمْ، لَكَ فِيهِمْ أَجْرٌ مَا أَنْفَقْتَ عَلَيْهِمْ». [متفق عليه]

ಉಮ್ಮು ಸಲಮಃ(ﷺ)ರಿಂದ ವರದಿ: ನಾನು ಕೇಳಿದೆ: “ಓ ಅಲ್ಲಾಹನ ಸಂದೇಶವಾಹಕರೇ! ಅಬೂ ಸಲಮಃರ ಮಕ್ಕಳಿಗೆ ನಾನು ಖರ್ಚು ಮಾಡಿದರೆ ನನಗೆ ಪ್ರತಿಫಲ ಸಿಗುವುದೇ? ನಾನು ಅವರಿಗೆ ಖರ್ಚು ಮಾಡುತ್ತೇನೆ. ಅವರನ್ನು ನಾನು ಬಿಟ್ಟುಬಿಡುವುದಿಲ್ಲ. ಕಾರಣ, ಅವರು ನನ್ನ ಮಕ್ಕಳು ಕೂಡ.” ಆಗ ಪ್ರವಾದಿ(ﷺ)ರವರು ಹೇಳಿದರು: “ಹೌದು. ನೀನು ಅವರಿಗೆ ಖರ್ಚು ಮಾಡಿದ್ದಕ್ಕೆ ನಿನಗೆ ಪ್ರತಿಫಲವಿದೆ.” (73)

عَنْ أَبِي هُرَيْرَةَ رَضِيَ اللَّهُ عَنْهُ، قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «تَصَدَّقُوا». فَقَالَ رَجُلٌ: يَا رَسُولَ اللَّهِ! عِنْدِي دِينَارٌ. قَالَ «تَصَدَّقْ بِهِ عَلَى نَفْسِكَ». قَالَ: عِنْدِي آخَرُ. قَالَ: «تَصَدَّقْ بِهِ عَلَى رَوْحَتِكَ». قَالَ: عِنْدِي آخَرُ، قَالَ: «تَصَدَّقْ بِهِ عَلَى وَلَدِكَ». قَالَ: عِنْدِي آخَرُ، قَالَ: «تَصَدَّقْ بِهِ عَلَى خَادِمِكَ». قَالَ: «أَنْتَ أَبْصَرٌ». [رواه النسائي]

72 ಶರಹ್ ನವವೀ ಅಲಾ ಸಹೀಹಿ ಮುಸ್ಲಿಂ [7/87]

73 ಅಲ್-ಬುಖಾರಿ [ಹದೀಸ್ ಸಂಖ್ಯೆ: 5369] ಮುಸ್ಲಿಂ [ಹದೀಸ್ ಸಂಖ್ಯೆ: 1001]

ಅಬೂ ಹುರೈರಃ(رضي الله عنه)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ﷺ) ಹೇಳಿದರು: “ದಾನ ಮಾಡಿರಿ.” ಆಗ ಒಬ್ಬ ವ್ಯಕ್ತಿ ಹೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ನನ್ನಲ್ಲಿ ಒಂದು ದೀನಾರ್ ಇದೆ.” ಪ್ರವಾದಿ(ﷺ) ಹೇಳಿದರು: “ಅದನ್ನು ನಿನಗೇ ದಾನ ಮಾಡು.” ಆ ವ್ಯಕ್ತಿ ಹೇಳಿದರು: “ನನ್ನಲ್ಲಿ ಇನ್ನೊಂದು ದೀನಾರ್ ಇದೆ.” ಪ್ರವಾದಿ(ﷺ) ಹೇಳಿದರು: “ಅದನ್ನು ನಿನ್ನ ಪತ್ನಿಗೆ ದಾನ ಮಾಡು.” ಆ ವ್ಯಕ್ತಿ ಹೇಳಿದರು: “ನನ್ನಲ್ಲಿ ಇನ್ನೊಂದು ದೀನಾರ್ ಇದೆ.” ಪ್ರವಾದಿ(ﷺ) ಹೇಳಿದರು: “ಅದನ್ನು ನಿನ್ನ ಮಕ್ಕಳಿಗೆ ದಾನ ಮಾಡು.” ಆ ವ್ಯಕ್ತಿ ಹೇಳಿದರು: “ನನ್ನಲ್ಲಿ ಇನ್ನೊಂದು ದೀನಾರ್ ಇದೆ.” ಪ್ರವಾದಿ(ﷺ) ಹೇಳಿದರು: “ಅದನ್ನು ನಿನ್ನ ಸೇವಕನಿಗೆ ದಾನ ಮಾಡು.” ಆ ವ್ಯಕ್ತಿ ಹೇಳಿದರು: “ನನ್ನಲ್ಲಿ ಇನ್ನೊಂದು ದೀನಾರ್ ಇದೆ.” ಪ್ರವಾದಿ(ﷺ) ಹೇಳಿದರು: “ಅದನ್ನು ಯಾರಿಗೆ ಕೊಡಬೇಕೆಂದು ನಿನಗೆ ಚೆನ್ನಾಗಿ ಗೊತ್ತಿದೆ.” (74)

عَنْ بَهْرِ بْنِ حَكِيمٍ قَالَ: حَدَّثَنِي أَبِي عَنْ جَدِّي، قَالَ: قُلْتُ: يَا رَسُولَ اللَّهِ! مَنْ أَبْرُّ؟ قَالَ: «أُمَّكَ». قَالَ: قُلْتُ: ثُمَّ مَنْ؟ قَالَ: «أُمَّكَ» قَالَ: قُلْتُ: ثُمَّ مَنْ؟ قَالَ: «أُمَّكَ». قَالَ: قُلْتُ: ثُمَّ مَنْ؟ قَالَ: «ثُمَّ أَبَاكَ، ثُمَّ الْأَقْرَبَ فَأَلْقَرَبَ». [رواه الترمذي]

74 ಅನ್ನಸಾಈ [ಹದೀಸ್ ಸಂಖ್ಯೆ: 2534] ಅಬೂದಾವೂದ್ [ಹದೀಸ್ ಸಂಖ್ಯೆ: 1691] ಅಲ್ಅಲ್ಲಾನ್ ಸಹೀಹು ನನ್ನಸಾಈ ಯಲ್ಲಿ [2/206] ಮತ್ತು ಸಹೀಹು ಸುನನಿ ಅಬೀ ದಾವೂದ್ ನಲ್ಲಿ [1/469] ಇದನ್ನು ಹಸನ್ ಎಂದಿದ್ದಾರೆ.

ಬಹ್‌ರೂ಼ ಇಬ್ನ್ ಹಕೀಂ(ﷺ)ರವರು ತಮ್ಮ ತಂದೆಯ ಮೂಲಕ ತಾತನಿಂದ ವರದಿ: ಅವರು ಹೇಳುತ್ತಾರೆ: ನಾನು ಕೇಳಿದೆ: “ಓ ಅಲ್ಲಾಹನ ಸಂದೇಶವಾಹಕರೇ! ನಾನು ಅತ್ಯುತ್ತಮ ರೀತಿಯಲ್ಲಿ ವರ್ತಿಸಬೇಕಾದ ವ್ಯಕ್ತಿ ಯಾರು?” ಪ್ರವಾದಿ(ﷺ) ಹೇಳಿದರು: “ನಿನ್ನ ತಾಯಿ.” ನಾನು ಕೇಳಿದೆ: “ನಂತರ ಯಾರು?” ಅವರು ಹೇಳಿದರು: “ನಿನ್ನ ತಾಯಿ.” ನಾನು ಕೇಳಿದೆ: “ನಂತರ ಯಾರು?” ಅವರು ಹೇಳಿದರು: “ನಿನ್ನ ತಾಯಿ.” ನಾನು ಕೇಳಿದೆ: “ನಂತರ ಯಾರು?” ಅವರು ಹೇಳಿದರು: “ನಿನ್ನ ತಂದೆ, ನಂತರ ನಿನ್ನ ಸಂಬಂಧಿಕರಲ್ಲಿ ಹತ್ತಿರ ಹತ್ತಿರದಲ್ಲಿರುವವರು.” (75)

عَنْ أَبِي هُرَيْرَةَ رَضِيَ اللَّهُ عَنْهُ قَالَ: قَالَ رَجُلٌ: يَا رَسُولَ اللَّهِ! مَنْ أَحَقُّ بِحُسْنِ الصُّحْبَةِ؟ قَالَ: «أُمَّكَ، ثُمَّ أُمَّكَ، ثُمَّ أَبُوكَ، ثُمَّ أَدْنَاكَ، ثُمَّ أَدْنَاكَ». [متفق عليه]

ಅಬೂ ಹುರೈರಃ(رضي الله عنه)ರಿಂದ ವರದಿ: ಒಮ್ಮೆ ಒಬ್ಬ ವ್ಯಕ್ತಿ ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಉತ್ತಮ ಸಹವರ್ತಿತ್ವ ತೋರಲು ಅತ್ಯಂತ ಅರ್ಹವಾಗಿರುವ ವ್ಯಕ್ತಿ ಯಾರು?” ಪ್ರವಾದಿ(ﷺ)ರವರು ಹೇಳಿದರು: “ನಿನ್ನ ತಾಯಿ. ನಂತರ ನಿನ್ನ ತಾಯಿ. ನಂತರ ನಿನ್ನ ತಾಯಿ. ನಂತರ ನಿನ್ನ ತಂದೆ. ನಂತರ ನಿನ್ನ ಹತ್ತಿರದ ಸಂಬಂಧಿಕರು.” (76)

<sup>75</sup> ಅತ್ತಿಮ್‌ದೀ [ಹದೀಸ್ ಸಂಖ್ಯೆ: 1897] ಅಹ್ಮದ್ [ಹದೀಸ್ ಸಂಖ್ಯೆ: 9524] ಅಲ್‌ಅಲ್ಲಾನೀ ಸಹೀಹು ತಿಮ್‌ದಿ ಯಲ್ಲಿ [2/206] ಮತ್ತು ಸಹೀಹು ಸುನನಿ ಅಬೀ ದಾವೂದ್ ನಲ್ಲಿ [1/469] ಇದನ್ನು ಹಸನ್ ಎಂದಿದ್ದಾರೆ.

<sup>76</sup> ಅಲ್‌ಬುಖಾರಿ [7/91; ಹದೀಸ್ ಸಂಖ್ಯೆ: 5971] ಮುಸ್ಲಿಂ [4/1974; ಹದೀಸ್ ಸಂಖ್ಯೆ: 2548]

عَنْ أَسْمَاءِ بِنْتِ أَبِي بَكْرٍ رَضِيَ اللَّهُ عَنْهُمَا، قَالَتْ: قَدِمْتُ عَلَىٰ أُمِّي وَهِيَ مُشْرِكَةٌ فِي عَهْدِ قُرَيْشٍ إِذْ عَاهَدَهُمْ، فَاسْتَفْتَيْتُ رَسُولَ اللَّهِ صَلَّى اللَّهُ عَلَيْهِ وَسَلَّمَ، فَقُلْتُ: يَا رَسُولَ اللَّهِ! قَدِمْتُ عَلَىٰ أُمِّي وَهِيَ رَاغِبَةٌ، أَفَأَصِلُ أُمَّي؟ قَالَ: «نَعَمْ، صِلِي أُمَّكَ.»

ಅಸ್ಮಾ ಬಿನ್ತ್ ಅಬೂಬಕರ್ (رضي الله عنه) ರಿಂದ ವರದಿ:  
 ಬಹುದೇವವಿಶ್ವಾಸಿಯಾಗಿದ್ದ ನನ್ನ ತಾಯಿ ನನ್ನ ಬಳಿ ಬಂದಳು. ಅದು ಕುರೈಶರೊಡನೆ ಶಾಂತಿ ಒಪ್ಪಂದ ಮಾಡಿದ್ದ ಕಾಲವಾಗಿತ್ತು. ನಾನು ಪ್ರವಾದಿ (ﷺ) ರೊಂದಿಗೆ ಧರ್ಮವಿಧಿಯನ್ನು ಕೇಳಿದೆ: “ಓ ಅಲ್ಲಾಹನ ಸಂದೇಶವಾಹಕರೇ! ನನ್ನಲ್ಲಿ ನಿರೀಕ್ಷೆಯಿಟ್ಟು ನನ್ನ ತಾಯಿ ನನ್ನ ಬಳಿ ಬಂದಿದ್ದಾಳೆ. ನಾನು ಆಕೆಯೊಡನೆ ಕುಟುಂಬ ಸಂಬಂಧ ಜೋಡಿಸಲೇ?”  
 ಪ್ರವಾದಿ (ﷺ) ಹೇಳಿದರು: “ಹೌದು. ತಮ್ಮ ತಾಯಿಯೊಂದಿಗೆ ಕುಟುಂಬ ಸಂಬಂಧ ಜೋಡಿಸಿ.” (77)

عَنِ الْمِقْدَامِ بْنِ مَعْدِي كَرِبٍ رَضِيَ اللَّهُ عَنْهُ، أَنَّهُ سَمِعَ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: «مَا أَطْعَمْتَ نَفْسَكَ فَهُوَ لَكَ صَدَقَةٌ. وَمَا أَطْعَمْتَ وَلَدَكَ فَهُوَ لَكَ صَدَقَةٌ. وَمَا أَطْعَمْتَ زَوْجَكَ فَهُوَ لَكَ صَدَقَةٌ. وَمَا أَطْعَمْتَ خَادِمَكَ فَهُوَ لَكَ صَدَقَةٌ.» [البخاري في الأدب المفرد]

<sup>77</sup> ಅಲ್-ಬುಖಾರಿ [7/91; ಹದೀಸ್ ಸಂಖ್ಯೆ: 2620] ಮುಸ್ಲಿಂ [4/1974; ಹದೀಸ್ ಸಂಖ್ಯೆ: 1003]

ಮಿಕ್ದಾದ್ ಇಬ್ನ್ ಮಲ್ದೀ ಕರಿಬ್(ﷺ)ರಿಂದ ವರದಿ: ಅಲ್ಲಾಹನ ಸಂದೇಶವಾಹಕರು(ﷺ) ಹೇಳಿದರು: “ನೀನು ನಿನ್ನ ಶರೀರಕ್ಕೆ ತಿನ್ನಿಸಿದ್ದು ನಿನಗೊಂದು ದಾನಧರ್ಮ. ನೀನು ನಿನ್ನ ಮಕ್ಕಳಿಗೆ ತಿನ್ನಿಸಿದ್ದು ನಿನಗೊಂದು ದಾನಧರ್ಮ. ನೀನು ನಿನ್ನ ಪತ್ನಿಗೆ ತಿನ್ನಿಸಿದ್ದು ನಿನಗೊಂದು ದಾನಧರ್ಮ. ನೀನು ನಿನ್ನ ಸೇವಕನಿಗೆ ತಿನ್ನಿಸಿದ್ದು ನಿನಗೊಂದು ದಾನಧರ್ಮ.” (78)

وَصَلَّى اللّٰهُ وَسَلَّم عَلَى نَبِيِّنَا مُحَمَّدٍ وَعَلَى آلِهِ وَصَحْبِهِ أَجْمَعِينَ .

\*\*\*\*\*

78 ಅಲ್‌ಬುಖಾರಿ ತಮ್ಮ ಅಲ್‌ಅದಬುಲ್ ಮುಫ್ದದ್ [ಪುಟ 82]; ಅಲ್‌ಅಲ್ಬಾನೀ ತಮ್ಮ ಸಹೀಹುಲ್ ಅದಬಿಲ್ ಮುಫ್ದದ್ ನಲ್ಲಿ [ಪುಟ 58] ಮತ್ತು ಸಿಲ್ಲಿಲತುಲ್ ಅಹಾದೀಸಿ ಸ್ನಹೀಹಃ ದಲ್ಲಿ [453] ಇದನ್ನು ಸಹೀಹ್ ಎಂದಿದ್ದಾರೆ.

## ಒಳಪುಟಗಳಲ್ಲಿ



م	العنوان	الصفحة
1	ಪ್ರಸ್ತಾವನೆ	1
2	ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥ	3
3	ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಅರ್ಥ	3
4	ಕುಟುಂಬ ಸಂಬಂಧ ಜೋಡಣೆಯ ಪಾರಿಭಾಷಿಕ ಅರ್ಥ	5
5	ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥ	6
6	ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಅರ್ಥ	6
7	ಕುಟುಂಬ ಸಂಬಂಧ ವಿಚ್ಛೇದನೆಯ ಪಾರಿಭಾಷಿಕ ಅರ್ಥ	7
8	ಕುಟುಂಬ ಸಂಬಂಧ ಜೋಡಣೆ ಅತಿದೊಡ್ಡ ಕಡ್ಡಾಯ ಮತ್ತು ಕುಟುಂಬ ಸಂಬಂಧ ವಿಚ್ಛೇದನೆ ಅತಿದೊಡ್ಡ ಪಾಪ	8
9	ಕುಟುಂಬ ಸಂಬಂಧ ಜೋಡಿಸಬೇಕೆಂದು ಅಲ್ಲಾಹು ಆಜ್ಞಾಪಿಸಿದ್ದಾನೆ	8
10	ಕುಟುಂಬ ಸಂಬಂಧ ಜೋಡಿಸಿದರೆ ಅಲ್ಲಾಹು ಆಯುಷ್ಯವನ್ನು ದೀರ್ಘಗೊಳಿಸುತ್ತಾನೆ ಮತ್ತು ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ	13
11	ಕುಟುಂಬ ಸಂಬಂಧ ಜೋಡಣೆಯು ಪ್ರಾಮುಖ್ಯತೆಯಿರುವ ವಿಷಯಗಳಲ್ಲೇ ಮೊತ್ತಮೊದಲ ಸ್ಥಾನದಲ್ಲಿರುವಂತದ್ದು	18
12	ಕುಟುಂಬ ಸಂಬಂಧ ಜೋಡಿಸುವವನಿಗೆ ಅಲ್ಲಾಹು ಅಪಮಾನ ಮಾಡುವುದಿಲ್ಲ	19
13	ಕುಟುಂಬ ಸಂಬಂಧವನ್ನು ಜೋಡಿಸುವುದು ಸ್ವರ್ಗ ಪ್ರವೇಶಕ್ಕಿರುವ ಕಾರಣಗಳಲ್ಲೊಂದು	19

14	ಅಲ್ಲಾಹನಲ್ಲಿರುವ ವಿಶ್ವಾಸದ ನಂತರ ಅಲ್ಲಾಹು ಅತಿಹೆಚ್ಚು ಇಷ್ಟಪಡುವ ಸತ್ಕರ್ಮ ಕುಟುಂಬ ಸಂಬಂಧ ಜೋಡಣೆ	21
15	ಕುಟುಂಬ ಸಂಬಂಧ ಜೋಡಿಸುವುದು ಪ್ರವಾದಿ(ﷺ)ರವರ ಹಿತವಚನದಲ್ಲಿ ಸೇರಿದ್ದು	22
16	ಕುಟುಂಬ ಸಂಬಂಧ ಜೋಡಣೆಯು ಶಿಕ್ಷೆಯಿಂದ ವಿನಾಯಿತಿ ನೀಡುತ್ತದೆ	24
17	ಕುಟುಂಬ ಸಂಬಂಧವನ್ನು ಪೂರ್ಣ ರೀತಿಯಲ್ಲಿ ಜೋಡಿಸುವುದು ಎಂದರೆ ಕಡಿದು ಹೋದ ಸಂಬಂಧವನ್ನು ಜೋಡಿಸುವುದು. ಇದು ಸಹಾಯ ಲಭ್ಯವಾಗಲು ಕಾರಣವಾಗುತ್ತದೆ	30
18	ಕುಟುಂಬ ಸಂಬಂಧ ಜೋಡಿಸುವುದು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವ ವಿಶ್ವಾಸಿಗಳ ಗುಣ	33
19	ಕುಟುಂಬ ಸಂಬಂಧ ಜೋಡಿಸುವುದು ಕರ್ಮಗಳು ಸ್ವೀಕಾರವಾಗಲು ಕಾರಣವಾಗುತ್ತದೆ	34
20	ಕುಟುಂಬ ಸಂಬಂಧ ಜೋಡಣೆಯು ಸ್ವಸ್ಥ ಬುದ್ಧಿಯುಳ್ಳ ಜನರ ಗುಣ. ಅಲ್ಲಾಹು ಅವರನ್ನು ಮತ್ತು ಅವರ ಪ್ರೀತಿಪಾತ್ರರನ್ನು ಸ್ವರ್ಗದಲ್ಲಿ ಒಟ್ಟುಗೂಡಿಸುವನು	35
21	ಕುಟುಂಬ ಸಂಬಂಧ ಜೋಡಿಸುವುದು ಶಾಪದಿಂದ ಪಾರಾಗಲು ಮತ್ತು ನರಕಾಗ್ನಿಯಿಂದ ರಕ್ಷೆಹೊಂದಲು ಕಾರಣವಾಗುತ್ತದೆ	36
22	ಕುಟುಂಬ ಸಂಬಂಧಿಕರಿಗೆ ದಾನ ಮಾಡಿದರೆ ಎರಡು ಪ್ರತಿಫಲವಿದೆ. ಒಂದು ದಾನಧರ್ಮ ಮಾಡಿದ ಫಲ. ಇನ್ನೊಂದು ಕುಟುಂಬ ಸಂಬಂಧ ಜೋಡಿಸಿದ ಪ್ರತಿಫಲ	36
23	ಸಂಬಂಧ ಜೋಡಿಸಬೇಕೆಂದು ಆದೇಶಿಸಲಾಗಿರುವ ಸಂಬಂಧಿಕರು	37

24	ಕುಟುಂಬ ಸಂಬಂಧ ಜೋಡಣೆಯು ಅಗತ್ಯಕ್ಕನುಸಾರ ಹಲವು ವಿಧದಲ್ಲಿದೆ	38
25	ಕುಟುಂಬ ಸಂಬಂಧಿಕರು ವಿದೂರ ಸ್ಥಳದಲ್ಲಿದ್ದರೂ ಅಗತ್ಯಾನುಸಾರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯ	39
26	ಹೆಣ್ಣುಮಕ್ಕಳಿಗೆ ಮತ್ತು ಸಹೋದರಿಯರಿಗೆ ಒಳ್ಳೆಯದನ್ನು ಮಾಡುವುದು	41
27	ಅತ್ಯುತ್ತಮ ದಾನಧರ್ಮ ಕುಟುಂಬ ಸಂಬಂಧಿಕರಿಗೆ ಕೊಡುವ ದಾನಧರ್ಮ	47
28	ಒಡಲಲ್ಲಿ ಶತ್ರುತ್ವವನ್ನು ಹುದುಗಿಸಿಟ್ಟಿರುವ ಕುಟುಂಬ ಸಂಬಂಧಿಗೆ ದಾನ ಮಾಡುವುದು ಅತಿಶ್ರೇಷ್ಠ ದಾನ	55
29	ಅತಿಶ್ರೇಷ್ಠವಾದ ಖರ್ಚು ಪತ್ನಿ ಮಕ್ಕಳಿಗೆ, ಕುಟುಂಬಕ್ಕೆ ಮತ್ತು ಕುಟುಂಬ ಸಂಬಂಧಿಗಳಿಗೆ ಮಾಡುವ ಖರ್ಚು	56



